

ನಿವಾಸಿ ವ್ಯಕ್ತಿಗಾಗಿ ಖಾತೆ ತೆರೆಯುವ ಫಾರ್ಮ್

(•ದಯವಿಟ್ಟು ಸೂಕ್ತವಾದ ಚರ್ಚೆ ಬಾಕ್ಸ್ ಅನ್ನು ಟೀಕ್ ಮಾಡಿ. •** ಎಂದು ಗುರುತಿಸಲಾದ ಆಯ್ಕೆಗಳು ಕಡ್ಡಾಯವಾಗಿದೆ. •ನೀಲಿ/ಕಪ್ಪು ಶಾಯಿಯಿಂದ ಮತ್ತು ದೊಡ್ಡ ಅಕ್ಷರಗಳಲ್ಲಿ ಮಾತ್ರ ಭರ್ತಿ ಮಾಡಬೇಕು.)

(ಶಾಖೆಯ ಬಳಕೆಗೆ ಮಾತ್ರ)

☐ ನಡೆದು ಬರುವುದೇ? ☐ ಉದ್ಯೋಗಿ ☐ ಬಿಸಿ/ಬಿಎಫ್? ☐ ಕಾಲ್ ಸೆಂಟರ್ ☐ ಇತರ

ಗ್ರಾಹಕರನ್ನು
ಪರಿಚಯಿಸಿದವರು

ಉದ್ಯೋಗಿ/ಬಿ.ಸಿ./ಬಿ.ಎಫ್. ಹೆಸರು?

[illegible]

ಉದ್ಯೋಗಿ/ಬಿಸಿ/ಬಿಎಫ್ ಸಿಬಿಎಫ್

ಪ್ರಕರಣದ ಆರಂಭ ಸಂಖ್ಯೆ.

[illegible]

ಖಾತೆಯ ಪ್ರಕಾರ

☐ ಉಳಿತಾಯ: ☐ ಉಳಿತಾಯ ನಿಯಮಿತ ☐ ಉಳಿತಾಯ ಎಲ್ವೆಟ್ ☐ ಉಳಿತಾಯ ಸಿಲ್ವರ್ ☐ ಉಳಿತಾಯ ಗೋಲ್ಡ್ ☐ ಎಸ್ಸಿ ನೆಕ್ಸ್ಟನ್ ☐ ಎಸ್.ಬಿ. ಸಂಯುಕ್ತಾ ☐ ಮೂಲಭೂತ ಉಳಿತಾಯ ಬ್ಯಾಂಕ್ ರೇವಣಿ ಖಾತೆ
☐ ಇತರೆ ನಿರ್ದಿಷ್ಟಪಡಿಸಿ _____

☐ ಅವಧಿ ರೇವಣಿ: ☐ ಸಿಎಫ್ ☐ ಎಸ್ಸಿಡಿ ☐ ಎಫ್ಐಆರ್-ಎಂ ☐ ಎಫ್ಐಆರ್-ಕ್ರೂ ☐ ಎಫ್ಐಆರ್-ಎಚ್ ☐ ಎಫ್ಐಆರ್-ವೈ ☐ ಆರ್ಡಿ ☐ ಕೆಬಿಡಿಎಸ್ ☐ ಕೆಬಿಡಿಎಸ್ಸಿಎಫ್ ☐ ಇತರೆ ನಿರ್ದಿಷ್ಟಪಡಿಸಿ _____

ಟೆಜಿಎಸ್ಸಿ ಬ್ಯಾಂಕಿನಲ್ಲಿ ಖಾತೆ ತೆರೆಯಲು ಕಾರಣ _____ ಮೊತ್ತ ರೂ _____ (ಅಕ್ಷರಗಳಲ್ಲಿ _____
 _____) @ _____ % ವಾರ್ಷಿಕ ಅವಧಿ: _____ ತಿಂಗಳುಗಳು _____ ದಿನಗಳು

ಹೊಸ ಗ್ರಾಹಕರಿಗಾಗಿ

[illegible]

ಅಸ್ತಿತ್ವದಲ್ಲಿರುವ ಗ್ರಾಹಕರಿಗಾಗಿ

ನೀವು ಟೆಜೆಎಸ್ಸಿ ಬ್ಯಾಂಕಿನ ಪ್ರಸ್ತುತ ಖಾತೆದಾರರೇ? ಹೌದು ಎಂದಾದರೆ, ದಯವಿಟ್ಟು ಒದಗಿಸಿ ನಿಮ್ಮ

[illegible]

ಅರ್ಜಿದಾರರ ಹೆಸರು/ಗಳು

ಪೂರ್ವಪ್ರತ್ಯಯ	ಮೊದಲ ಹೆಸರು	ಮಧ್ಯದ ಹೆಸರು	ಮೂರನೇ ಹೆಸರು	ಕೊನೆಯ ಹೆಸರು
1.				
2.				
3.				
4.				

ಅಪ್ರಾಪ್ತರ ಹೆಸರಿನಲ್ಲಿ ಖಾತೆ

ನ್ಯಾಯಾಲಯದ ಆದೇಶದ ಮೇರೆಗೆ ☐ ತಂದೆ ☐ ತಾಯಿ ☐ ಅಪ್ರಾಪ್ತ ವಯಸ್ಕರೊಂದಿಗಿನ ಸಂಬಂಧ (ಹೌದು ಎಂದಾದರೆ ದಯವಿಟ್ಟು ಪ್ರತಿಯನ್ನು ಲಗತ್ತಿಸಿ) ☐ ಇತರೆ (ದಯವಿಟ್ಟು ನಿರ್ದಿಷ್ಟಪಡಿಸಿ) _____

ನಾನು ಈ ಮೂಲಕ ಘೋಷಿಸುವುದೇನೆಂದರೆ, ಅಪ್ರಾಪ್ತ ವಯಸ್ಸಿನ ಜನ್ಮ ದಿನಾಂಕ

DD	MM	YYYY
----	----	------

 ಆಗಿದ್ದು, ಅವರು ನನ್ನ _____ ಆಗಿದ್ದಾರೆ ಮತ್ತು ನಾನು ಅವನ/ಅವಳ ನೈಸರ್ಗಿಕ ಪೋಷಕರು / ಕಾನೂನುಬದ್ಧ ಪೋಷಕರು ಎಂದು ನ್ಯಾಯಾಲಯದ ಆದೇಶದ ಪ್ರಕಾರ ನೇಮಕಗೊಂಡಿದ್ದೇನೆ

DD	MM	YYYY
----	----	------

 (ಪ್ರತಿಯನ್ನು ಲಗತ್ತಿಸಲಾಗಿದೆ). ಮೇಲೆ ತಿಳಿಸಲಾದ ಖಾತೆಯಲ್ಲಿನ ಯಾವುದೇ ವಿವರಣೆಯ ಭವಿಷ್ಯದ ಎಲ್ಲಾ ವಹಿವಾಟುಗಳಲ್ಲಿ, ಆ ಅಪ್ರಾಪ್ತ ವಯಸ್ಸನ್ನು ಪ್ರಾಪ್ತ ವಯಸ್ಸಿನಾಗುವವರೆಗೆ, ಅವರನ್ನು ನಾನು ಪ್ರತಿನಿಧಿಸುತ್ತೇನೆ. ಮೇಲಿನ ಅಪ್ರಾಪ್ತ ವಯಸ್ಸಿನ ಖಾತೆಯಲ್ಲಿ ನಾನು ಮಾಡಿದ ಯಾವುದೇ ವಿಧಡ್ಡಲ್ / ವಹಿವಾಟುಗಳಿಗಾಗಿ ಅವನು/ಅವಳು ಕ್ಷಮ್ಯಾಡಿದಲ್ಲಿ ನಾನು ಬ್ಯಾಂಕಿಗೆ ನಷ್ಟ ಪರಿಹಾರ ನೀಡುತ್ತೇನೆ.

ಪೋಷಕರು/ಪೋಷಕರ ಸಹಿ

ಖಾತೆ ತೆರೆಯಲು ಹಣ ಪಾವತಿ ವಿವರಗಳು

[illegible]

ಕಾರ್ಯಾಚರಣೆಯ ವಿಧಾನ

☐ ಸ್ವಯಂ ☐ ಯಾವುದೇ ಒಬ್ಬರು ಅಥವಾ ಬದುಕಿದವರು ☐ ಮೊದಲ ವ್ಯಕ್ತಿ ಅಥವಾ ಬದುಕುಳಿದವರು ☐ ಯಾರಾದರೂ ಅಥವಾ ಬದುಕುಳಿದವರು ☐ ಎಲ್ಲರೂ ಜಂಟಿಯಾಗಿ/ಬದುಕುಳಿದವರು
☐ ಅಪಾಪ ವಯಸ್ಕರು ಮಾತ್ರ ☐ ಪೋಷಕರು ☐ ಇತರೆ ನಿರ್ದಿಷ್ಟಪಡಿಸಿ _____

ಸ್ಥಾಯಿ ಸೂಚನೆಗಳು

ದಯವಿಟ್ಟು ಮಾಸಿಕ/ತ್ರಿಮಾಸಿಕ/ಅರ್ಧವಾರ್ಷಿಕ/ವಾರ್ಷಿಕ ಮಧ್ಯಂತರಗಳಲ್ಲಿ ಬಡ್ಡಿಯನ್ನು ಪಾವತಿಸಿ -

SB/CD/CC/OD A/c ಗೆ ಜಮೆಮಾಡಿ. ಶಾಖೆಯಲ್ಲಿ ಸಂಖ್ಯೆ.

ಪೇ ಆರ್ಡರ್

☐ ಎನ್‌ಇಎಫ್ಟಿ (NEFT) ಮೂಲಕ

ಫಲಾನುಭವಿ ಖಾತೆ ಸಂಖ್ಯೆ:		ಜ್ಯಾಂಕ್ ಹೆಸರು:		ಶಾಖೆಯ ಹೆಸರು:
-----------------------	--	----------------	--	--------------

[illegible]

☐ ದಯವಿಟ್ಟು ನನ್ನ/ನಮ್ಮ SB/CD/CC/OD ಖಾತೆ ಸಂಖ್ಯೆ ನಿಂದ ಮಾಸಿಕ RD ಕಂತು ರೂ. _____ ಅನ್ನು
 _____ ಶಾಖೆಯಲ್ಲಿ _____ ಡೆಬಿಟ್ ಮಾಡಿ.

ಸ್ವಯಂ ನವೀಕರಣ

ನವೀಕರಣಗಳ ಸಂಖ್ಯೆ: _____ (ಗರಿಷ್ಠ 99)

☐ ಅಸಲು ಮತ್ತು ಬಡ್ಡಿ

☐ ನನ್ನ/ನಮ್ಮ ಖಾತೆಗೆ ರೂ. _____ ಸೇರಿಸಿ/ಕಡಿತಗೊಳಿಸಿ ನವೀಕರಣ.

☐ ಉತ್ಪನ್ನದೊಂದಿಗೆ ನವೀಕರಿಸಿ ಇದಕ್ಕೆ ಬದಲಾಯಿಸಿ: ☐ CF ☐ STD ☐ FDR-M ☐ FDR-Q ☐ FDR-H ☐ FDR-Y ☐ ಇತರೆ, _____ ಗಾಗಿ _____ ತಿಂಗಳು _____ ದಿನಗಳಿಗಾಗಿ ನಿರ್ಧಿಷ್ಟಪಡಿಸಿ

☐ ಅಸಲು ಮಾತ್ರ ಮತ್ತು ಬಡ್ಡಿಯನ್ನು ಇಲ್ಲಿ ಜಮೆಮಾಡಿ

ಖಾತೆ ಸಂಖ್ಯೆ:

ಐಎಫ್‌ಎಸ್ಸಿ ಕೋಡ್:

ಬ್ಯಾಂಕ್ ಹೆಸರು: _____ ಶಾಖೆಯ ಹೆಸರು: _____

ಮುಚ್ಚಿ:

[illegible]

ಮೇಲೆ ಆಯ್ಕೆ ಮಾಡಲಾದ ಸ್ವಯಂ ನವೀಕರಣಗಳ ಸಂಖ್ಯೆ ಪೂರ್ಣಗೊಂಡ ನಂತರ, ಅವಧಿ ಠೇವಣಿಯನ್ನು ಮುಚ್ಚಲಾಗುತ್ತದೆ ಮತ್ತು ಹಣವನ್ನು ಮೇಲೆ "ಮೆಚುರಿಟಿ ಸೂಚನೆ"ಯಲ್ಲಿ ಉಲ್ಲೇಖಿಸಲಾದ ಗ್ರಾಹಕರ ಖಾತೆಗೆ ಜಮಾ ಮಾಡಲಾಗುತ್ತದೆ.

☐ ಚೆಕ್ ಬುಕ್
 ☐ ಇಂಟರ್ನೆಟ್ ಬ್ಯಾಂಕಿಂಗ್
 ☐ ಮೊಬೈಲ್ ಬ್ಯಾಂಕಿಂಗ್
 ☐ SMS
 ☐ ಇ-ಸ್ಟೇಟ್ಮೆಂಟ್ಸ್:
 ☐ ದೈನಂದಿನ
 ☐ ಮಾಸಿಕವಾಗಿ
 ☐ ಲಾಕರ್
 ☐ ಡಿಮಾಂಡ್
 ☐ QR ಕೋಡ್
☐ ಡೆಬಿಟ್ ಕಾರ್ಡ್: ☐ ನಿಯಮಿತ ☐ ಪ್ರೀಪೇಡ್

(ಅಗತ್ಯವಿರುವ ಪ್ರತಿಯೊಂದು ಸೌಲಭ್ಯಕ್ಕೂ ಪ್ರತ್ಯೇಕ ಅರ್ಜಿ ನಮೂನೆಗಳನ್ನು ಪಡೆಯಬೇಕು)

ಅಸ್ತಿತ್ವದಲ್ಲಿರುವ ಕಾರ್ಡ್ ಸಂಖ್ಯೆಗೆ ಲಿಂಕ್ ಮಾಡಿ:

SMS ಎಚ್ಚರಿಕೆಗಳಿಗಾಗಿ ನೋಂದಾಯಿತ ಮೊಬೈಲ್ ಸಂಖ್ಯೆ:

ಇಮೇಲ್ ಎಚ್ಚರಿಕೆಗಳಿಗಾಗಿ ನೋಂದಾಯಿತ ಇಮೇಲ್ ಐಡಿ:

ನಾಮನಿದೇಶನ: ☐ ಅಗತ್ಯವಿದೆ ☐ ಅಗತ್ಯವಿಲ್ಲ. (ನಾಮನಿದೇಶನ ಸೌಲಭ್ಯದ ಅನುಕೂಲಗಳನ್ನು ಬ್ಯಾಂಕ್ ನನಗೆ ವಿವರಿಸಿದೆ. ಆದಾಗ್ಯೂ ನಾನು ಯಾವುದೇ ವ್ಯಕ್ತಿಯನ್ನು ನಾಮನಿದೇಶನ ಮಾಡಲು ಬಯಸುವುದಿಲ್ಲ.)
ನಾನು/ನಾವು _____ ಕೆಳಗೆ ಸೂಚಿಸಿದ ನಾಮಿನಿಯನ್ನು ನಾಮನಿದೇಶನ ಮಾಡುತ್ತೇವೆ, ನನ್ನ/ನಮ್ಮ ಮರಣದ ನಂತರ
ಕೆಳಗೆ ನೀಡಲಾದ ರೇವಣಿ ಮೊತ್ತ, ವಿವರಗಳನ್ನು _____ ಶಾಖೆಯು ಹಿಂದಿರುಗಿಸಬಹುದು.
ನಾಮಿನಿಯ ಹೆಸರನ್ನು ಮುದ್ರಿಸಬೇಕೆ - ☐ ಹೌದು ☐ ಇಲ್ಲ

ನಾಮಿನಿಯ ಹೆಸರು	ವಯಸ್ಸು	ಹುಟ್ಟಿದ ದಿನಾಂಕ	ಲೇವಣಿದಾರರೊಂದಿಗಿನ ಸಂಬಂಧ	ಶೇಕಡಾವಾರು%

ವಿಳಾಸ _____

ನಗರ _____ ರಾಜ್ಯ _____ ಪಿನ್ ಕೋಡ್

ಈ ದಿನಾಂಕದಂದು ನಾಮಿನಿಯು ಅಪ್ರಾಪ್ತ ವಯಸ್ಕನಾಗಿರುವುದರಿಂದ, ನಾಮಿನಿಯು ಅಪ್ರಾಪ್ತ ವಯಸ್ಕನಾಗಿರುವ ಸಮಯದಲ್ಲಿ, ನನ್ನ / ನಮ್ಮ / ಅಪ್ರಾಪ್ತ ವಯಸ್ಕನ ಮರಣವಾದಲ್ಲಿ, ನಾಮಿನಿ ಪರವಾಗಿ ಖಾತೆಯಲ್ಲಿನ ರೇವಣಿ ಮೊತ್ತವನ್ನು ಸ್ವೀಕರಿಸಲು ನಾನು / ನಾವು ಪ್ರೋಫಕರನ್ನು ನೇಮಿಸುತ್ತೇವೆ.

☐
ಪೋಷಕರ ವಿವರಗಳು:

ಪೋಷಕರ ಹೆಸರು	ವಯಸ್ಸು	ಪೋಷಕರ ಹುಟ್ಟಿದ ದಿನಾಂಕ	ನಾಮಿನಿಯೊಂದಿಗಿನ ಸಂಬಂಧ

ವಿಳಾಸ _____
ನಗರ _____ ರಾಜ್ಯ _____ ಪಿನ್ ಕೋಡ್ _____

ದಿನಾಂಕ*:

D	D	M	M	Y	Y	Y	Y
---	---	---	---	---	---	---	---

 ಸ್ಥಳ: _____

--	--	--	--

1. _____ ಹೆಸರು
2. _____ ಹೆಸರು
3. _____ ಹೆಸರು
4. _____ ಹೆಸರು

ಗಮನಿಸಿ: ಠೇವಣಿದಾರರು ಅನಕ್ಷರಸ್ವರಾಗಿದ್ದರೆ, ಇಬ್ಬರು ಸಾಕ್ಷಿಗಳು ಹೆಬ್ಬರಳಿನ ಗುರುತನ್ನು ದೃಢೀಕರಿಸಬೇಕು.

ಸಾಕ್ಷಿದಾರ ಸಂಖ್ಯೆ 1 ರ ಸಹಿ _____	ಸಾಕ್ಷಿದಾರ ಸಂಖ್ಯೆ 2 ರ ಸಹಿ _____
ಹೆಸರು: _____	ಹೆಸರು: _____
ವಿಳಾಸ: _____	ವಿಳಾಸ: _____
_____	_____
ಸಂಪರ್ಕ ಸಂಖ್ಯೆ: _____	ಸಂಪರ್ಕ ಸಂಖ್ಯೆ: _____

ನಾಮಿನೀ ಅಸ್ತಿತ್ವದಲ್ಲಿರುವ ಗ್ರಾಹಕರೇ?	☐ ಹೌದು	☐ ಇಲ್ಲ	ಹೌದು ಎಂದಾದರೆ, ನಾಮಿನಿಯ ಗ್ರಾಹಕ ಐಡಿ	
ಪೋಷಕರು ಅಸ್ತಿತ್ವದಲ್ಲಿರುವ ಗ್ರಾಹಕರೇ?	☐ ಹೌದು	☐ ಇಲ್ಲ	ಹೌದು ಎಂದಾದರೆ, ನಾಮಿನಿಯ ಗ್ರಾಹಕ ಐಡಿ	

[illegible]

ಮೇಲೆ ಒದಗಿಸಲಾದ ಮಾಹಿತಿ ಮತ್ತು ಘೋಷಣೆಗಳು ನನಗೆ/ನಮಗೆ ತಿಳಿದಿರುವ ಮಟ್ಟಿಗೆ ಸತ್ಯ ಮತ್ತು ಸರಿಯಾಗಿವೆ ಎಂದು ನಾನು/ನಾವು ಈ ಮೂಲಕ ಘೋಷಿಸುತ್ತೇವೆ.

1 ನೇ ಅರ್ಜಿದಾರರು	2ನೇ ಅರ್ಜಿದಾರರು	3ನೇ ಅರ್ಜಿದಾರರು	4ನೇ ಅರ್ಜಿದಾರರು

ದಿನಾಂಕ:

D	D	M	M	Y	Y	Y	Y
---	---	---	---	---	---	---	---

ಸ್ಥಳ: _____

ಸಾಕ್ಷಿದಾರ ಸಂಖ್ಯೆ 1 ರ ಸಹಿ _____	ಸಾಕ್ಷಿದಾರ ಸಂಖ್ಯೆ 2 ರ ಸಹಿ _____
ಹೆಸರು: _____	ಹೆಸರು: _____
ವಿಳಾಸ: _____	ವಿಳಾಸ: _____
_____	_____
ಸಂಪರ್ಕ ಸಂಖ್ಯೆ. _____	ಸಂಪರ್ಕ ಸಂಖ್ಯೆ. _____

ದಾಖಲೆಗಳನ್ನು ಸ್ವೀಕರಿಸಲಾಗಿದೆ ☐ ಸ್ವಯಂ ಪ್ರಮಾಣೀಕರಿಸಲಾಗಿದೆ ☐ ನಿಖರ ಪ್ರತಿಗಳು ☐ ನೋಟರಿ ವೈಯಕ್ತಿಕ ಪರಿಶೀಲನೆಯನ್ನು ☐ ಸಿಬ್ಬಂದಿ ☐ ಬಿಸಿ ಅವರು ಮಾಡಿದ್ದಾರೆ ಗುರುತಿನ ಪರಿಶೀಲನೆ ☐ ಮುಗಿದಿದೆ ದಿನಾಂಕ <table border="1" style="display: inline-table; vertical-align: middle;"><tr><td>D</td><td>D</td></tr></table> - <table border="1" style="display: inline-table; vertical-align: middle;"><tr><td>M</td><td>M</td></tr></table> - <table border="1" style="display: inline-table; vertical-align: middle;"><tr><td>Y</td><td>Y</td><td>Y</td><td>Y</td></tr></table>	D	D	M	M	Y	Y	Y	Y	ಅಪಾಯದ ವರ್ಗ: ☐ ಹೆಚ್ಚು ☐ ಮಧ್ಯಮ ☐ ಕಡಿಮೆ ☐ ಸಿಡಿಡಿ ಪಡೆಯಲಾಗಿದೆ ☐ ಇಡಿಡಿ ಪಡೆಯಲಾಗಿದೆ (ಅನ್ವಯಿಸಿದಂತೆ) ಸಂಸ್ಥೆಯ ವಿವರಗಳು ಹೆಸರು ಟಿಜೆಎಸ್‌ಐ (TJSB) ಸಹಕಾರಿ ಬ್ಯಾಂಕ್ ಲಿಮಿಟೆಡ್. ಕೋಡ್ Ino೮೬೦
D	D								
M	M								
Y	Y	Y	Y						
ಉದ್ಯೋಗಿ/ಬಿಸಿ ಹೆಸರು <table border="1" style="width: 100%; height: 20px;"></table>									
ಉದ್ಯೋಗಿ/ಬಿಸಿ ಕೋಡ್ <table border="1" style="width: 100%; height: 20px;"></table>									
ಉದ್ಯೋಗಿ ಹುದ್ದೆ <table border="1" style="width: 100%; height: 20px;"></table>									
ಉದ್ಯೋಗಿ/ಬಿಸಿ ಶಾಖೆ <table border="1" style="width: 100%; height: 20px;"></table>									
[ಉದ್ಯೋಗಿ/ಬಿಸಿ ಸಹಿ]									

	ಉದ್ಯೋಗಿ ಕೋಡ್	ಉದ್ಯೋಗಿಯ ಹೆಸರು	ಉದ್ಯೋಗಿಯ ಸಹಿ
ಪರಿಶೀಲಿಸಿದವರು			
ನಮೂದಿಸಿದವರು			
ಅಧಿಷ್ಠಿತಗೊಳಿಸಿದವರು			

ಘೋಷಣೆ:

- ನಾನು/ನಾವು ಭಾರತದ ನಿವಾಸಿ/ಗಳು ಎಂದು ದೃಢೀಕರಿಸುತ್ತೇನೆ/ವೆ.
- ನಾನು/ನಾವು ಬ್ಯಾಂಕಿನ ವೆಬ್‌ಸೈಟ್(www.tjsbbank.co.in) ನಲ್ಲಿ ಟಿಜಿಎಸ್ಸಿ ಸಹಕಾರಿ ಬ್ಯಾಂಕ್ ಲಿಮಿಟೆಡ್ನಲ್ಲಿ ಖಾತೆ ತೆರೆಯುವಿಕೆ ಹಾಗೂ ಎಟಿಎಂ/ರೂಪೇ ಡೆಬಿಟ್ ಕಾರ್ಡ್/ನೆಟ್ ಬ್ಯಾಂಕಿಂಗ್ ಸೇರಿದಂತೆ ವಿವಿಧ ಸೇವೆಗಳ ಬಳಕೆಗೆ ಸಂಬಂಧಿಸಿದಂತೆ ಪ್ರದರ್ಶಿಸಲಾದ ನಿಯಮಗಳು ಮತ್ತು ಷರತ್ತುಗಳನ್ನು ಓದಿ, ಅರ್ಥಮಾಡಿಕೊಂಡಿದ್ದೇವೆ.
- ಬ್ಯಾಂಕ್ ನಿರ್ದಿಷ್ಟಪಡಿಸಿದ ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ನಿಗದಿತ ನಿಯಮಗಳನ್ನು ನಾನು/ನಾವು ಪಾಲಿಸುತ್ತೇವೆ ಎಂದು ನಾನು/ನಾವು ಘೋಷಿಸುತ್ತೇವೆ ಮತ್ತು ಹೇಳುತ್ತೇವೆ.
- ನಾನು/ನಾವು ಸ್ವಯಂಪ್ರೇರಿತವಾಗಿ ಭಾರತ ವಿಶೇಷ ಗುರುತಿನ ಪ್ರಾಧಿಕಾರ (UIDAI) ಒದಗಿಸುವ ಆಧಾರ್ ದೃಢೀಕರಣ ಪ್ರಕ್ರಿಯೆಗೆ ಒಳಪಡುವುದಾಗಿ ಮತ್ತು/ಅಥವಾ ಸ್ವಯಂಪ್ರೇರಿತವಾಗಿ ಆ ಪ್ರಕ್ರಿಯೆಗೆ ಒಳಗಾಗಲು ಇಚ್ಛಿಸುತ್ತೇವೆ ಎಂದು ಘೋಷಿಸುತ್ತೇವೆ. ಈ ದೃಢೀಕರಣವು ಆಧಾರ್ ಕಾಯ್ದೆಯ ಸೆಕ್ಷನ್ 2 ಅಡಿಯಲ್ಲಿ ಒಳಗೊಂಡಿರುವ ಅನುದಾನಗಳು, ಸೌಲಭ್ಯಗಳು/ಸೇವೆಗಳ ಲಾಭ ಪಡೆಯಲು, ನನ್ನ/ನಮ್ಮ ಖಾತೆಗೆ ಹಣಕಾಸು ಅನುದಾನ ಅಥವಾ ಲಾಭವನ್ನು ವರ್ಗಾಯಿಸಲು ಮತ್ತು ಆಧಾರ್ ಆಧಾರಿತ ಮೈಕ್ರೋ-ಎಟಿಎಂ, AePS, ಭೀಮ್ ಆಧಾರ್ ಪೇ ಮುಂತಾದ ವ್ಯವಸ್ಥೆಗಳ ಮೂಲಕ ಹಣ ಹಿಂಪಡೆಯಲು ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ. ಸರ್ಕಾರದ ಸಬ್ಸಿಡಿ ಸೌಲಭ್ಯಗಳನ್ನು ಪಡೆಯಲು ನಿಮಗೆ ಸಲ್ಲಿಸಲಾದ ನನ್ನ/ನಮ್ಮ ಆಧಾರ್ ಸಂಖ್ಯೆ/ಗಳಿಗೆ ಖಾತೆಯನ್ನು ಲಿಂಕ್ ಮಾಡಲು ನಾನು/ನಾವು ವಿನಂತಿಸುತ್ತೇವೆ. ಟಿಜಿಎಸ್ಸಿ ಸಹಕಾರಿ ಬ್ಯಾಂಕ್ ಲಿಮಿಟೆಡ್ ಶಾಖೆಯಲ್ಲಿ ನನ್ನ/ನಮ್ಮ ಖಾತೆಯನ್ನು ತೆರೆಯಲು ಕೆಪೈಸಿ/ಇ-ಕೆಪೈಸಿ ಸ್ಥಾಪಿಸಲು ಮತ್ತು/ಅಥವಾ ಟಿಜಿಎಸ್ಸಿ ಸಹಕಾರಿ ಬ್ಯಾಂಕ್ ಲಿಮಿಟೆಡ್ ಶಾಖೆಯಲ್ಲಿ ನನ್ನ/ನಮ್ಮ ಅಸ್ತಿತ್ವದಲ್ಲಿರುವ ಖಾತೆಯನ್ನು ಹೊಂದಿರುವ ಖಾತೆಗೆ ಸಂಬಂಧಿಸಿದಂತೆ ಕೆಪೈಸಿ/ಇ-ಕೆಪೈಸಿ ನವೀಕರಣಕ್ಕಾಗಿ ನಾನು/ನಾವು ಆಧಾರ್ ಕಾರ್ಡ್ ಭೌತಿಕ ಪ್ರತಿಯನ್ನು ಸ್ವಯಂಪ್ರೇರಣೆಯಿಂದ ಒದಗಿಸುತ್ತಿದ್ದೇವೆ ಎಂದು ನಾನು/ನಾವು ಘೋಷಿಸುತ್ತೇವೆ. ನನ್ನ ಇ-ಕೆಪೈಸಿ ಡೇಟಾವನ್ನು ಹಂಚಿಕೊಳ್ಳಲು ನಾನು/ನಾವು ಯುಐಡಿಎಐ / ಟಿಜಿಎಸ್ಸಿ ಸಹಕಾರಿ ಬ್ಯಾಂಕ್ ಲಿಮಿಟೆಡ್, ನನ್ನ ಸಮ್ಮತಿಯನ್ನು ನೀಡುತ್ತಿದ್ದೇವೆ. ನನ್ನ/ನಮ್ಮ ಆಧಾರ್ ಸಂಖ್ಯೆ ಅಥವಾ ಯುಐಡಿಎಐ ಒದಗಿಸಿದ ಆಧಾರ್ ಕಾರ್ಡ್ ಬಳಸಿ ಟಿಜಿಎಸ್ಸಿ ಇ-ಕೆಪೈಸಿ ಆನ್‌ಲೈನ್ ವ್ಯವಸ್ಥೆಯ ಮೂಲಕ ನನ್ನ/ನಮ್ಮ ಕೆಪೈಸಿ ವಿವರಗಳನ್ನು ಡೌನ್‌ಲೋಡ್ ಮಾಡಲು, ದೃಢೀಕರಿಸಲು, ಸಂಗ್ರಹಿಸಲು, ಹಂಚಿಕೊಳ್ಳಲು ಟಿಜಿಎಸ್ಸಿ ಸಹಕಾರಿ ಬ್ಯಾಂಕ್ ಲಿಮಿಟೆಡ್, ನಾನು/ನಾವು ಯಾವುದೇ ಆಕ್ಷೇಪಣೆಯನ್ನು ಹೊಂದಿಲ್ಲ. ನನ್ನ/ನಮ್ಮ ಕೆಪೈಸಿ ಔಪಚಾರಿಕತೆಗಳಿಗಾಗಿ, ಯುಐಡಿಎಐ ನಿಂದ ಪಡೆದ ಬಯೋಮೆಟ್ರಿಕ್ ಸ್ಕ್ಯಾನ್ ಅಥವಾ ಒನ್ ಟೈಮ್ ಪಾಸ್‌ವರ್ಡ್ (OTP) ಅಥವಾ ಟಿಜಿಎಸ್ಸಿ ಸಹಕಾರಿ ಬ್ಯಾಂಕ್ ಲಿಮಿಟೆಡ್ ವಿನಂತಿಸಿದಂತೆ ಆಧಾರ್ ಕಾರ್ಡ್ ಫೋಟೋಕಾಪಿ ವಿವರಗಳನ್ನು ಒದಗಿಸಲು ನಾನು/ನಾವು ಒಪ್ಪುತ್ತೇವೆ.
- ಭಾರತೀಯ ರಿಸರ್ವ್ ಬ್ಯಾಂಕ್ ಕಡ್ಡಾಯಗೊಳಿಸಿದಂತೆ ಬ್ಯಾಂಕ್ ನನಗೆ ವಿಶಿಷ್ಟ ಗ್ರಾಹಕ ಗುರುತಿನ ಕೋಡ್ ಅನ್ನು ನೀಡಲು, ನನ್ನ/ನಮ್ಮ ಗ್ರಾಹಕ ಗುರುತಿನ ಸಂಖ್ಯೆಯನ್ನು ಬ್ಯಾಂಕಿನೊಂದಿಗಿನ ನನ್ನ ಎಲ್ಲಾ ಸಂಬಂಧಗಳಲ್ಲಿ ವಿಲೀನಗೊಳಿಸಲು ನಾನು/ನಾವು ಈ ಮೂಲಕ ಒಪ್ಪಿಕೊಳ್ಳುತ್ತೇವೆ.
- ಉಳಿತಾಯ ಖಾತೆಯನ್ನು ತೆರೆಯುವ ಮತ್ತು ಅದನ್ನು ನಿರ್ವಹಿಸುವ ನಿಯಮಗಳು ಮತ್ತು ಷರತ್ತುಗಳನ್ನು ಶಾಖಾಧಿಕಾರಿಗಳು ನನಗೆ ವಿವರಿಸಿದ್ದಾರೆ ಮತ್ತು ನಾನು/ನಾವು ಅದಕ್ಕೆ ಬದ್ಧರಾಗಿರುತ್ತೇವೆ.
- ಈ ಅರ್ಜಿಯಲ್ಲಿ ನಾನು/ನಾವು ನೀಡಿರುವ ಮಾಹಿತಿಯು ೧೯೬೧ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ ೨೮೫BA ಹಾಗೂ ೧೯೬೨ರ ಆದಾಯ ತೆರಿಗೆ ನಿಯಮಗಳ ನಿಯಮಗಳು ೧೧೪F ರಿಂದ ೧೧೪H ರ ಪ್ರಕಾರವಾಗಿರುತ್ತದೆ. ಆದಾಯ ತೆರಿಗೆ ಕಾಯ್ದೆ, ೧೯೬೧ ರ ಸೆಕ್ಷನ್ ೨೮೫BA ಹಾಗೂ ಅದರಡಿ ಜಾರಿಗೆ ಬರುವ ನಿಯಮಗಳಿಗೆ ಸಂಬಂಧಿಸಿದ ವರದಿ ಮಾಡುವ ಕಡ್ಡಾಯಗಳಿಗೆ ಸಂಬಂಧಿಸಿದ ಎಲ್ಲಾ ಅನ್ವಯಿಸುವ ಕಾನೂನುಗಳ ಬಗ್ಗೆ ನನ್ನ/ನಮ್ಮ ತಿಳುವಳಿಕೆಯನ್ನು ಹೊಂದುವುದು ಮತ್ತು ಅವುಗಳನ್ನು ಯಾವಾಗಲೂ ಪಾಲಿಸುವುದು ನನ್ನ/ನಮ್ಮ ಜವಾಬ್ದಾರಿಯಾಗಿದೆ.
- ಜಂಟಿ ಖಾತೆದಾರರ ಸಂದರ್ಭದಲ್ಲಿ, ಜಂಟಿ ಖಾತೆದಾರರು ಖಾತೆದಾರರಲ್ಲಿ ಒಬ್ಬರ ಗೊತ್ತುಪಡಿಸಿದ ಇಮೇಲ್ ವಿಳಾಸಕ್ಕೆ ಇ-ಸ್ಮೆಟ್‌ನಲ್ಲಿ ಸ್ವೀಕರಿಸಲು ಬ್ಯಾಂಕನ್ನು ಹೊಣೆಗಾರರನ್ನಾಗಿ ಮಾಡುವುದಿಲ್ಲ. ಬ್ಯಾಂಕಿನಿಂದ ಈ ಸೇವೆಯನ್ನು ಅಡೆತಡೆಯಿಲ್ಲದೆ ಪಡೆಯಲು ಖಾತೆದಾರರು ಯಾವಾಗಲೂ ಕಾಲಕಾಲಕ್ಕೆ ಬ್ಯಾಂಕಿನೊಂದಿಗೆ ವಿವರಗಳನ್ನು ನವೀಕರಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.
- ನನ್ನ/ನಮ್ಮ ಡಿಜಿಟಲ್ ಬ್ಯಾಂಕಿಂಗ್ ನೋಂದಾಯಿತ ಖಾತೆ/ಗಳಿಂದ ನಾನು/ನಾವು ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ನೋಂದಾಯಿಸುವ ಯಾವುದೇ ಮೂರನೇ ವ್ಯಕ್ತಿಯ ಫಲಾನುಭವಿ/ಖಾತೆ/ಗಳಿಗೆ ವರ್ಗಾಯಿಸಲಾದ ಯಾವುದೇ ಹಣಕ್ಕೆ ನಾನು/ನಾವು ಸಂಪೂರ್ಣ ಜವಾಬ್ದಾರರಾಗಿರುತ್ತೇವೆ ಎಂದು ನಾನು/ನಾವು ಒಪ್ಪುತ್ತೇನೆ/ವೆ.
- ನಾನು/ನಾವು ಬ್ಯಾಂಕ್ ತಪ್ಪಾದ ಅಥವಾ ಅಪೂರ್ಣ ಮಾಹಿತಿಯನ್ನು ನೀಡುವುದರಿಂದ ಅಥವಾ ಮೊಬೈಲ್ ಬ್ಯಾಂಕಿಂಗ್ ಸೇವೆಗಳ ದುರುಪಯೋಗದಿಂದ ಬ್ಯಾಂಕ್ ಉಂಟಾದ ಅಥವಾ ಉಂಟಾಗಬಹುದಾದ ಯಾವುದೇ ನಷ್ಟ, ವೆಚ್ಚ, ಖರ್ಚು ಇತ್ಯಾದಿಗಳಿಗಾಗಿ ಬ್ಯಾಂಕ್ ಪರಿಹಾರ ನೀಡಲು ಮತ್ತು ಅದಕ್ಕೆ ನಷ್ಟವಾಗದಂತೆ ನೋಡಿಕೊಳ್ಳಲು ಒಪ್ಪುತ್ತೇನೆ/ಒಪ್ಪುತ್ತೇವೆ.
- ಬ್ಯಾಂಕ್ ತನ್ನ ಸಂಪೂರ್ಣ ವಿವೇಚನೆಯಿಂದ ಯಾವುದೇ ಸೇವೆಗಳನ್ನು ಪೂರ್ವ ಸೂಚನೆಯೊಂದಿಗೆ ಸಂಪೂರ್ಣವಾಗಿ ಅಥವಾ ಭಾಗಶಃ ನಿಲ್ಲಿಸಬಹುದು ಎಂದು ನನಗೆ/ನಮಗೆ ಅರ್ಥವಾಗಿದೆ.
- ನನ್ನ/ನಮ್ಮ ಖಾತೆಯ ವಿವರಗಳನ್ನು ರಕ್ಷಿಸಲು ಯಾವುದೇ ಅನಧಿಕೃತ ಬಳಕೆಯನ್ನು ತಪ್ಪಿಸಲು ನಾನು/ನಾವು ಎಲ್ಲಾ ಮುನ್ಸೂಚನೆಗಳನ್ನು ತೆಗೆದುಕೊಳ್ಳುತ್ತೇವೆ. ಲಾಗಿನ್ ಐಡಿ, ಪಾಸ್‌ವರ್ಡ್, ಕಾರ್ಡ್‌ಗಳು, ಕಾರ್ಡ್ ಸಂಖ್ಯೆಗಳು ಅಥವಾ ಪಿನ್ (ವೈಯಕ್ತಿಕ ಗುರುತಿನ ಸಂಖ್ಯೆ) ಅನ್ನು ಯಾರಿಗೂ ಹಂಚಿಕೊಳ್ಳುವುದರಿಂದ/ಬಹಿರಂಗಪಡಿಸುವುದರಿಂದ ಉಂಟಾಗುವ ಯಾವುದೇ ನಷ್ಟಗಳಿಗೆ ಟಿಜಿಎಸ್ಸಿ ಸಹಕಾರಿ ಬ್ಯಾಂಕ್ ಲಿಮಿಟೆಡ್ ಜವಾಬ್ದಾರನಾಗಿರುವುದಿಲ್ಲ ಮತ್ತು ಯಾವುದೇ ಅನಧಿಕೃತ ಬಳಕೆಗಾಗಿ ಬ್ಯಾಂಕಿನ ಮೇಲೆ ಜವಾಬ್ದಾರಿಯನ್ನು ಹೊರಿಸುವುದಿಲ್ಲ.
- ಕಾಲಕಾಲಕ್ಕೆ ಅನ್ವಯವಾಗುವ ಸೇವಾ ಶುಲ್ಕಗಳನ್ನು ಬ್ಯಾಂಕ್ ನನ್ನ ಖಾತೆಯಿಂದ ಡೆಬಿಟ್ ಮಾಡಬಹುದು ಎಂದು ನಾನು/ನಾವು ಒಪ್ಪುತ್ತೇನೆ/ವೆ.
- ಡೆಬಿಟ್ ಕಾರ್ಡ್ ಬಳಕೆಯು ವಿನಿಮಯ ನಿಯಂತ್ರಣ ನಿಯಮಗಳಿಗೆ ಕಟ್ಟುನಿಟ್ಟಾಗಿ ಅನುಸಾರವಾಗಿರುತ್ತದೆ ಮತ್ತು ಹಾಗೆ ಮಾಡಲು ವಿಫಲವಾದರೆ, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ೧೯೯೯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ತಿದ್ದುಪಡಿಗಳ ಅಡಿಯಲ್ಲಿ ಕೈಕೊಳ್ಳುವ ಯಾವುದೇ ಕ್ರಮಕ್ಕೆ ನಾನು/ನಾವು ಹೊಣೆಗಾರರಾಗಿರುತ್ತೇವೆ ಎಂಬುದನ್ನು ನಾನು/ನಾವು ಅರ್ಥಮಾಡಿಕೊಂಡಿದ್ದೇನೆ/ವೆ.
- ಖಾತೆದಾರರು/ಖಾತೆಗಳ ಸ್ಥಿತಿಯಲ್ಲಿನ ಯಾವುದೇ ಬದಲಾವಣೆಗಳು ಅಥವಾ ಖಾತೆದಾರರ ನಡುವೆ ಅಥವಾ ಮೇಲಿನ ಖಾತೆಗಳಿಗೆ ಸಂಬಂಧಿಸಿದಂತೆ ಉದ್ಯವಿಸುವ ವಿವಾದಗಳ ಬಗ್ಗೆ ಬ್ಯಾಂಕಿಗೆ ತಿಳಿಸಲು ನಾನು/ನಾವು ಬದ್ಧರಾಗಿದ್ದೇವೆ ಮತ್ತು ಯಾವುದೇ ಬದಲಾವಣೆಗಳು/ವಿವಾದಗಳ ಬಗ್ಗೆ ನಾನು/ನಾವು ಬ್ಯಾಂಕಿಗೆ ತಿಳಿಸಲು ವಿಫಲವಾದಲ್ಲಿ ಬ್ಯಾಂಕ್ ಅನುಭವಿಸುವ ಅಥವಾ ಅದರಿಂದ ಉಂಟಾಗುವ ಯಾವುದೇ ನಷ್ಟ ಅಥವಾ ಹಾನಿಗೆ ಬ್ಯಾಂಕ್ ಮತ್ತು ಅದರ ಅಧಿಕಾರಿಗಳಿಗೆ ಈ ಮೂಲಕ ಪರಿಹಾರ ನೀಡುತ್ತೇವೆ.
- ನನ್ನ/ನಮ್ಮ ಇತ್ತೀಚಿನ ಬಣ್ಣದ ಛಾಯಾಚಿತ್ರವನ್ನು ಅಂಟಿಸಲಾಗಿದೆ ಎಂದು ನಾನು/ನಾವು ಈ ಮೂಲಕ ದೃಢೀಕರಿಸುತ್ತೇವೆ ಮತ್ತು POI & POA ಗೆ ಬೆಂಬಲವಾಗಿ ಸ್ವಯಂ-ದೃಢೀಕರಿಸಿದ ಛಾಯಾಪ್ರತಿ ಕೆಪೈಸಿ ದಾಖಲೆಯನ್ನು ನಾನು/ನಾವು ಸಲ್ಲಿಸಿದ್ದೇವೆ. ಈ ನಮೂನೆಯಲ್ಲಿ ನಾನು/ನಾವು ಒದಗಿಸಿದ ಮಾಹಿತಿಯು ನಿಜವಾಗಿದೆ, ಸರಿಯಾಗಿದೆ ಮತ್ತು ಸಂಪೂರ್ಣವಾಗಿದೆ. ನಾನು/ನಾವು FATCA/CRS ನಿಯಮಗಳು ಮತ್ತು ಷರತ್ತುಗಳ ಬಗ್ಗೆ ತಿಳಿದಿದ್ದೇನೆ ಮತ್ತು ಅವುಗಳನ್ನು ಇಲ್ಲಿ ಒಪ್ಪಿಕೊಳ್ಳುತ್ತೇನೆ/ವೆ ಎಂದು ದೃಢೀಕರಿಸುತ್ತೇನೆ/ವೆ.
- ನಾನು/ನಾವು ಫಾರ್ಮ್‌ನಲ್ಲಿ ಒದಗಿಸಿದ ಮಾಹಿತಿ, ಅದರ ಪೂರಕ ಅನುಬಂಧಗಳು ಹಾಗೂ ನಾನು/ನಾವು ಒದಗಿಸಿದ ದಾಖಲೆ ಪುರಾವೆಗಳು, ನನ್ನ/ನಮ್ಮ ಜ್ಞಾನ ಮತ್ತು ನಂಬಿಕೆಯ ಮಟ್ಟಿಗೆ ನಿಜ, ಸರಿಯಾಗಿದೆ ಮತ್ತು ಪೂರ್ಣವಾಗಿವೆ ಮತ್ತು ವರದಿ ಮಾಡಬಹುದಾದ ಖಾತೆಯಾಗಿ ಖಾತೆಯ ಮೌಲ್ಯಮಾಪನ/ವರ್ಗೀಕರಣದ ಮೇಲೆ ಪರಿಣಾಮ ಬೀರುವ ಯಾವುದೇ ಪ್ರಮುಖ ಮಾಹಿತಿಯನ್ನು ನಾನು/ನಾವು ತಡೆಹಿಡಿದಿಲ್ಲ ಎಂದು ನಾನು/ನಾವು ಪ್ರಮಾಣೀಕರಿಸುತ್ತೇವೆ.
- ಬ್ಯಾಂಕ್ ಮತ್ತು ಅದರ ಯಾವುದೇ ಅಂಗಸಂಸ್ಥೆಗಳು, ಎಲ್ಲೇ ಇದ್ದರೂ, ಖಾತೆ ಮತ್ತು ಅದರಲ್ಲಿರುವ ಎಲ್ಲಾ ವಹಿವಾಟುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲು, ಶೇಖರಿಸಲು, ರವಾನಿಸಲು ಮತ್ತು ಪ್ರಕ್ರಿಯೆಗೊಳಿಸಲು ನಾನು/ನಾವು ಬ್ಯಾಂಕಿಗೆ ಅನುಮತಿ ನೀಡುತ್ತೇನೆ. ದೇಶೀಯ ಅಥವಾ ವಿದೇಶಿ ಯಾವುದೇ ಕಾನೂನು ಅಥವಾ ನಿಯಂತ್ರಣದ ಅನುಸರಣೆಗಾಗಿ, ಅವರ ನಡುವೆ ಮತ್ತು ಭಾರತದೊಳಗೆ ಮತ್ತು/ಅಥವಾ ಹೊರಗಿನ ಅಧಿಕಾರಿಗಳೊಂದಿಗೆ ಯಾವುದೇ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳುವುದು, ವರ್ಗಾಯಿಸುವುದು ಮತ್ತು ಬಹಿರಂಗಪಡಿಸುವುದೂ ಇದರಲ್ಲಿ ಸೇರಿರುತ್ತದೆ.
- ನನಗೆ/ನಮಗೆ ಈಗ ಅಥವಾ ಭವಿಷ್ಯದಲ್ಲಿ ತಿಳಿದಿರುವ ಯಾವುದೇ ಪ್ರಮುಖ ಸಂಗತಿಯನ್ನು ಬಹಿರಂಗಪಡಿಸಲು ನಾನು/ನಾವು ವಿಫಲವಾದರೆ ನನ್ನ/ನಮ್ಮ ಅರ್ಜಿಯನ್ನು ಅಮಾನ್ಯಗೊಳಿಸಬಹುದು ಮತ್ತು ನನ್ನ/ನಮ್ಮ ಖಾತೆಯ ಕಾರ್ಯಾಚರಣೆಗಳಲ್ಲಿ ನಿಬಂಧನೆಗಳನ್ನು ಹಾಕಲು ಅಥವಾ ಅದನ್ನು ಮುಚ್ಚಲು ಅಥವಾ ಈ ಉದ್ದೇಶಕ್ಕಾಗಿ ಭಾರತ ಸರ್ಕಾರ (GOI)/RBI ಗೊತ್ತುಪಡಿಸಿದ ಯಾವುದೇ ನಿಯಂತ್ರಕ ಮತ್ತು/ಅಥವಾ ಯಾವುದೇ ಪ್ರಾಧಿಕಾರಕ್ಕೆ ವರದಿ ಮಾಡಲು ಅಥವಾ ನಿಗದಿತ ಅವಧಿಯೊಳಗೆ ನಾನು/ನಾವು ಕೊರತೆಯನ್ನು ಸರಿಪಡಿಸದಿದ್ದರೆ ಬ್ಯಾಂಕ್ ಸೂಕ್ತವೆಂದು ಪರಿಗಣಿಸಬಹುದಾದ ಯಾವುದೇ ಕ್ರಮವನ್ನು ತೆಗೆದುಕೊಳ್ಳಲು ಬ್ಯಾಂಕ್ ತನ್ನ ಹಕ್ಕುಗಳನ್ನು ಕಾದಿರಿಸಿದೆ ಎಂಬುದಕ್ಕೆ ನಾನು/ನಾವು ಒಪ್ಪುತ್ತೇವೆ.
- ನಾನು/ನಾವು ಬ್ಯಾಂಕಿಗೆ ಒದಗಿಸಿದ ಮಾಹಿತಿಯನ್ನು ದೃಢೀಕರಿಸಲು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯಿಂದ ತನಿಖೆಗಳನ್ನು ನಡೆಸುವ ಹಕ್ಕನ್ನು ಮತ್ತು ಅಧಿಕಾರವನ್ನು ಬ್ಯಾಂಕ್ ಹೊಂದಿರುತ್ತದೆ ಎಂಬುದನ್ನು ನಾನು/ನಾವು ಈ ಮೂಲಕ ಒಪ್ಪಿಕೊಳ್ಳುತ್ತೇವೆ.
- ಭಾರತದಲ್ಲಿ ಅಥವಾ ವಿದೇಶದಲ್ಲಿ ಇಲ್ಲಿನ ವಿಷಯದಲ್ಲಿ ಕಾನೂನಿನಲ್ಲಿನ ಯಾವುದೇ ಬದಲಾವಣೆಯಿಂದಾಗಿ ಬ್ಯಾಂಕ್ ಕಾಲಕಾಲಕ್ಕೆ ಅಗತ್ಯವಿರಬಹುದಾದ ಮಾಹಿತಿ ಮತ್ತು/ಅಥವಾ ದಾಖಲೆಗಳನ್ನು ಒದಗಿಸಲು ನಾನು/ನಾವು ಒಪ್ಪುತ್ತೇವೆ.
- ತಪ್ಪಾದ ಅಥವಾ ಅಪೂರ್ಣ ಮಾಹಿತಿಯನ್ನು ಒದಗಿಸುವುದರಿಂದ ಬ್ಯಾಂಕಿಗೆ ಉಂಟಾಗಬಹುದಾದ ಯಾವುದೇ ನಷ್ಟಕ್ಕೆ ನಾನು/ನಾವು ಬ್ಯಾಂಕಿಗೆ ಪರಿಹಾರ ನೀಡಲು ಬದ್ಧರಾಗಿರುತ್ತೇವೆ.
- ಮೇಲೆ ನೀಡಲಾದ ನೋಂದಾಯಿತ ಸಂಖ್ಯೆ/ಇಮೇಲ್ ವಿಳಾಸಕ್ಕೆ SMS/ಇಮೇಲ್ ಮೂಲಕ ಕೇಂದ್ರ ಕೆಪೈಸಿ ರಿಜಿಸ್ಟ್ರಿಯಿಂದ ಮಾಹಿತಿಯನ್ನು ಸ್ವೀಕರಿಸಲು ನಾನು/ನಾವು ಈ ಮೂಲಕ ಸಮ್ಮತಿಸುತ್ತೇವೆ. ನನ್ನ/ನಮ್ಮ ಸಿಕ್ವೆಸ್ಸಿ ದಾಖಲೆಯನ್ನು ಕೇಂದ್ರ ಕೆಪೈಸಿ ದಾಖಲೆಗಳ ನೋಂದಣಿಯಿಂದ ಡೌನ್‌ಲೋಡ್ ಮಾಡಲು ನಾನು/ನಾವು ಬ್ಯಾಂಕಿಗೆ ಈ ಮೂಲಕ ಸಮ್ಮತಿಸುತ್ತೇವೆ.
- ದೃಢೀಕರಣದ ನಂತರ ಹಂಚಿಕೊಳ್ಳಬಹುದಾದ ಮಾಹಿತಿಯ ಸ್ವರೂಪದ ಬಗ್ಗೆ ನನಗೆ/ನಮಗೆ ವಿವರಿಸಲಾಗಿದೆ. ಬ್ಯಾಂಕಿಗೆ ಸಲ್ಲಿಸಿದ ನನ್ನ ಮಾಹಿತಿಯನ್ನು ಮೇಲೆ ವಿವರಿಸಿದ ಅಥವಾ ಕಾನೂನಿನಿಂದ ಅಗತ್ಯವಿರುವ ಉದ್ದೇಶಗಳನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕಾಗಿ ಬಳಸಲಾಗುವುದಿಲ್ಲ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ.
- ನಾನು ಸಲ್ಲಿಸಿದ ದಾಖಲೆಯಲ್ಲಿ ನನ್ನ ಜನ್ಮ ದಿನಾಂಕ/ಹೆಸರು/ಮಧ್ಯದ ಹೆಸರು/ಮೂರನೇ ಹೆಸರು/ಉಪನಾಮದಲ್ಲಿ ಯಾವುದೇ ವ್ಯತ್ಯಾಸವಿದ್ದರೆ. ಈ ನಮೂನೆಯಲ್ಲಿ ಉಲ್ಲೇಖಿಸಲಾದ ಜನ್ಮ ದಿನಾಂಕ/ ಹೆಸರು/ ಮಧ್ಯದ ಹೆಸರು/ ಮೂರನೇ ಹೆಸರು/ ಉಪನಾಮ ಸರಿಯಾಗಿದೆ ಎಂದು ನಾನು ಈ ಮೂಲಕ ದೃಢೀಕರಿಸುತ್ತೇನೆ. ಈ ಘೋಷಣೆಯನ್ನು ಅವಲಂಬಿಸಿ ಕಾರ್ಯನಿರ್ವಹಿಸಿದ್ದಕ್ಕಾಗಿ ಟಿಜಿಎಸ್ಸಿ ಸಹಕಾರಿ ಬ್ಯಾಂಕ್ ಲಿಮಿಟೆಡ್‌ನಿಂದ ಉಂಟಾದ ಯಾವುದೇ ಕ್ಲೈಮ್‌ಗಳು ಮತ್ತು ಹಾನಿಗಳ ವಿರುದ್ಧ ನಾನು/ನಾವು ಟಿಜಿಎಸ್ಸಿ ಸಹಕಾರಿ ಬ್ಯಾಂಕ್ ಲಿಮಿಟೆಡ್ ಪರಿಹಾರ ನೀಡುತ್ತೇವೆ.
- ನಾನು ಖಾತೆ ತೆರೆಯುವ ನಮೂನೆಯಲ್ಲಿ ನನ್ನ ಪ್ರಸ್ತುತ ಸಹಿಯನ್ನು ಹಾಕಿದ್ದೇನೆ. ನನ್ನ ಪ್ರಸ್ತುತ ಸಹಿ ಇರುವ ಯಾವುದೇ ದಾಖಲೆ ನನ್ನ ಬಳಿ ಇಲ್ಲದ ಕಾರಣ, ನಾನು ಬ್ಯಾಂಕ್ ಸಿಬ್ಬಂದಿಯ ಸಮ್ಮುಖದಲ್ಲಿ ಸಹಿ ಮಾಡಿದ್ದೇನೆ ಮತ್ತು ನನ್ನ ಇತ್ತೀಚಿನ ಗುರುತಿನ ಪುರಾವೆ ದಾಖಲೆಯನ್ನು ಸಲ್ಲಿಸಿದ್ದೇನೆ - ನಾನು ನನ್ನ ಗುರುತನ್ನು ದೃಢೀಕರಿಸುತ್ತೇನೆ; ನನ್ನ ಗುರುತಿನ ಪುರಾವೆಯ ಪ್ರತಿಯನ್ನು ಇದರೊಂದಿಗೆ ಲಗತ್ತಿಸಲಾಗಿದೆ. ಖಾತೆ ತೆರೆಯುವ ನಮೂನೆಯಲ್ಲಿರುವ ನನ್ನ ಸಹಿಯನ್ನು ನನ್ನ ಪ್ರಸ್ತುತ ಸಹಿಯಾಗಿ ಪರಿಗಣಿಸಲು ವಿನಂತಿಸುತ್ತೇನೆ.
- ನನ್ನ ಪತ್ರವ್ಯವಹಾರದ ವಿಳಾಸದಲ್ಲಿ ಯಾವುದೇ ಬದಲಾವಣೆಯಾದಲ್ಲಿ, ನಾನು/ನಾವು ತಕ್ಷಣವೇ ಬ್ಯಾಂಕಿಗೆ ತಿಳಿಸಬೇಕು ಎಂಬುದಕ್ಕೆ ನಾನು/ನಾವು ಇಲ್ಲಿ ಒಪ್ಪುತ್ತೇವೆ. ನಾನು/ನಾವು ಪುರಾವೆಯಾಗಿ ನೀಡಿದ ವಿಳಾಸ ಬದಲಾಗಿದೆಯಾದರೆ, ಖಾತೆ ದಾಖಲೆಗಳಲ್ಲಿ ತಿದ್ದುಪಡಿಗಾಗಿ ಹೊಸ ವಿಳಾಸದ ಪುರಾವೆಯನ್ನು ಶಾಖೆಗೆ ಸಲ್ಲಿಸುವುದಾಗಿ ನಾನು/ನಾವು ಖಚಿತಪಡಿಸುತ್ತೇವೆ. ವಿಳಾಸ ಪುರಾವೆಯ ಪ್ರತಿಯನ್ನು ಬ್ಯಾಂಕಿನ ತೃಪ್ತಿಗೆ ತಕ್ಕಂತೆ ೬ ತಿಂಗಳೊಳಗೆ ಸಲ್ಲಿಸದಿದ್ದಲ್ಲಿ, ಖಾತೆಯನ್ನು ಸ್ಥಗಿತಗೊಳಿಸಲು ಅಥವಾ ಮುಚ್ಚಲು ಬ್ಯಾಂಕ್ ಹಕ್ಕನ್ನು ಹೊಂದಿರುತ್ತದೆ ಎಂದು ನಾನು/ನಾವು ಮತ್ತಷ್ಟು ದೃಢೀಕರಿಸುತ್ತೇವೆ. ಈ ಘೋಷಣೆಯನ್ನು ಅವಲಂಬಿಸಿ ಕಾರ್ಯನಿರ್ವಹಿಸಿದ್ದಕ್ಕಾಗಿ ಟಿಜಿಎಸ್ಸಿ ಸಹಕಾರಿ ಬ್ಯಾಂಕ್ ಲಿಮಿಟೆಡ್‌ನಿಂದ ಉಂಟಾದ ಯಾವುದೇ ಕ್ಲೈಮ್‌ಗಳು ಮತ್ತು ಹಾನಿಗಳ ವಿರುದ್ಧ ನಾನು/ನಾವು ಟಿಜಿಎಸ್ಸಿ ಸಹಕಾರಿ ಬ್ಯಾಂಕ್ ಲಿಮಿಟೆಡ್ ಪರಿಹಾರ ನೀಡುತ್ತೇವೆ.

ಉಳಿತಾಯ ಬ್ಯಾಂಕ್ ಖಾತೆ - ನಿಯಮಗಳು ಮತ್ತು ನಿಬಂಧನೆಗಳು:

- ಉಳಿತಾಯ ಬ್ಯಾಂಕ್ ಖಾತೆಗಳನ್ನು ವ್ಯಾಪಾರೇತರ / ವಾಣಿಜ್ಯೇತರ ಸ್ವರೂಪದ ವಹಿವಾಟುಗಳನ್ನು ನಡೆಸಲು ಮಾತ್ರ ಬಳಸಬೇಕು. ಅಂತಹ ವಹಿವಾಟುಗಳು ಅಥವಾ ಸಂಶಯಾಸ್ಪದ ಅಥವಾ ಅನಪೇಕ್ಷಿತವೆಂದು ಭಾವಿಸಬಹುದಾದ ಯಾವುದೇ ವಹಿವಾಟುಗಳು ಸಂಭವಿಸಿದಲ್ಲಿ, ಅಂತಹ ಖಾತೆಗಳಲ್ಲಿನ ಕಾರ್ಯಾಚರಣೆಗಳನ್ನು ಏಕಪಕ್ಷೀಯವಾಗಿ ಸ್ಥಗಿತಗೊಳಿಸುವ ಮತ್ತು/ಅಥವಾ ಖಾತೆಗಳನ್ನು ಮುಚ್ಚುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿದೆ.
- ಖಾತೆಯಲ್ಲಿನ ದೈನಂದಿನ ಬಾಕಿ ಮೊತ್ತದ ಮೇಲೆ ತ್ರೈಮಾಸಿಕ ಆಧಾರದ ಮೇಲೆ ಬಡ್ಡಿಯನ್ನು ಪಾವತಿಸಲಾಗುತ್ತದೆ.
- ಖಾತೆ ತೆರೆಯುವಾಗ ತಿಳಿಸಿದಂತೆ ಗ್ರಾಹಕರು ಖಾತೆಯಲ್ಲಿ ಕಾಲಕಾಲಕ್ಕೆ ಅಗತ್ಯವಿರುವ ಕನಿಷ್ಠ ಸರಾಸರಿ ತ್ರೈಮಾಸಿಕ ಬ್ಯಾಲೆನ್ಸ್ ಅನ್ನು ಕಾಯ್ದುಕೊಳ್ಳಬೇಕು. ಬ್ಯಾಂಕ್/ಸೇವೆಗಳ ಶುಲ್ಕಗಳು ಅಥವಾ ಕನಿಷ್ಠ ಬ್ಯಾಲೆನ್ಸ್ ಅವಶ್ಯಕತೆಗಳಲ್ಲಿನ ಬದಲಾವಣೆಗಳನ್ನು ಶಾಖೆಗಳ ಸೂಚನಾ ಫಲಕದಲ್ಲಿ ಮತ್ತು ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾಗುತ್ತದೆ. ಸಾಕಷ್ಟು ಬ್ಯಾಲೆನ್ಸ್ ಕಾಯ್ದುಕೊಳ್ಳಲು ವಿಫಲವಾದರೆ, ಸರಾಸರಿ ಬ್ಯಾಲೆನ್ಸ್ ನಿರ್ವಹಿಸದಿದ್ದಕ್ಕಾಗಿ ಶುಲ್ಕ ವಿಧಿಸಲು ಬ್ಯಾಂಕ್ ಸ್ವಯಂಚಾಲಿತವಾಗಿ ಅರ್ಹತೆ ಪಡೆಯುತ್ತದೆ. ಅಂತಹ ಸಂದರ್ಭದಲ್ಲಿ, ಸಂಗ್ರಹಣಾ ಆದಾಯ ಅಥವಾ ಯಾವುದೇ ಠೇವಣಿಗಳಿಂದ ಪಡೆದ ಹಣವನ್ನು ಒಳಗೊಂಡಂತೆ ಖಾತೆಯಲ್ಲಿ ಲಭ್ಯವಿರುವ ಯಾವುದೇ ಕ್ರೆಡಿಟ್ ಅನ್ನು ಹೊಂದಿಸಲು ಬ್ಯಾಂಕ್ ಮೊದಲ ಹಕ್ಕನ್ನು ಹೊಂದಿರುತ್ತದೆ.

- ಮೇಲಿನವುಗಳ ಹೊರತಾಗಿಯೂ, ಗ್ರಾಹಕರು ಸರಾಸರಿ ತ್ರೈಮಾಸಿಕ ಬ್ಯಾಲೆನ್ಸ್ ಅನ್ನು ನಿರ್ವಹಿಸದಿದ್ದರೆ ಮತ್ತು/ಅಥವಾ ಖಾತೆಯು ಶೂನ್ಯ ಬ್ಯಾಲೆನ್ಸ್ ಖಾತೆಯಾಗಿಯೇ ಉಳಿದಿದ್ದರೆ ಮತ್ತು/ಅಥವಾ ಖಾತೆಯ ಒಟ್ಟಾರೆ ನಡವಳಿಕೆಯು ತೃಪ್ತಿಕರವಾಗಿಲ್ಲದಿದ್ದರೆ, ಬ್ಯಾಂಕ್ ೧೫ ದಿನಗಳ ನೋಟೀಸ್ ನೀಡುವ ಮೂಲಕ ಖಾತೆಯನ್ನು ಮುಚ್ಚುವ ಹಕ್ಕನ್ನು ಹೊಂದಿರುತ್ತದೆ. ನಿರ್ದಿಷ್ಟ ಖಾತೆಗೆ ೧೫ ದಿನಗಳ ಅವಧಿಯೊಳಗೆ ಹಣ ಸಂದಾಯವಾದಲ್ಲಿ, ಬ್ಯಾಂಕ್ ಆ ಖಾತೆಯನ್ನು ಮುಚ್ಚುವ ಹಕ್ಕನ್ನು ಬಳಸದೇ ಇರಬಹುದು. ಇಲ್ಲದಿದ್ದರೆ, ಬ್ಯಾಂಕ್ ಗ್ರಾಹಕರಿಗೆ ೧೫ ದಿನಗಳ ನೋಟೀಸ್ ನೀಡುವ ಮೂಲಕ ಖಾತೆಯನ್ನು ಮುಚ್ಚುತ್ತದೆ.
- ಖಾತೆಯಲ್ಲಿ ೨ ವರ್ಷಗಳವರೆಗೆ ಯಾವುದೇ ವಹಿವಾಟುಗಳು ನಡೆಯದಿದ್ದರೆ, ಖಾತೆಯನ್ನು ಸ್ವಯಂಚಾಲಿತವಾಗಿ ನಿಷ್ಕ್ರಿಯ ಖಾತೆ ಎಂದು ವರ್ಗೀಕರಿಸಲಾಗುತ್ತದೆ, ಅದರ ನಂತರ ಯಾವುದೇ ಡೆಬಿಟ್ ವಹಿವಾಟುಗಳನ್ನು ಸಾಮಾನ್ಯವಾಗಿ ಅನುಮತಿಸಲಾಗುವುದಿಲ್ಲ. ಖಾತೆಯನ್ನು ಸಕ್ರಿಯಗೊಳಿಸಲು ಗ್ರಾಹಕರು ಹೊಸ ಕೆಪೈಸಿ ದಾಖಲೆಗಳೊಂದಿಗೆ ವಿನಂತಿಯನ್ನು ಸಲ್ಲಿಸಬೇಕು.
- ಸ್ಥಾಯಿ ಸೂಚನೆಗಳು, ಪಾವತಿ ನಿಲ್ಲಿಸುವ ಸೂಚನೆಗಳು, ಚೆಕ್ ಬುಕ್ಗಳ ಜಾರಿ, ಡಿಮ್ಯಾಂಡ್ ಡ್ರಾಫ್ಟ್‌ಗಳು, ಪೇ ಆರ್ಡರ್‌ಗಳು, ಕಾರ್ಡ್ ನಕಲು ಪ್ರತಿ / ಪಿನ್ ಮರುಜಾರಿ ಇತ್ಯಾದಿ ಆರ್ಥಿಕ ಹಾಗೂ ಆರ್ಥಿಕವಲ್ಲದ ವಿಶೇಷ ಸೂಚನೆಗಳನ್ನು ಲಿಖಿತವಾಗಿ ತಿಳಿಸಬೇಕು. ಇಲ್ಲದಿದ್ದರೆ, ಅಂತಹ ಸೂಚನೆಗಳನ್ನು ಪಾಲಿಸಲು ಬ್ಯಾಂಕ್ ಬದ್ಧವಾಗಿರುವುದಿಲ್ಲ. ಅನ್ವಯವಾಗುವ ಶುಲ್ಕಗಳನ್ನು ಗ್ರಾಹಕರಿಗೆ ವಿಧಿಸಲಾಗುತ್ತದೆ.
- ಎಲ್ಲ ಶಾಖೆಗಳ ಬ್ಯಾಂಕಿಂಗ್ (ABB) ಸೌಲಭ್ಯ ಮತ್ತು ಅಟ್ ಪಾರ್ ಚೆಕ್ ಸೌಲಭ್ಯವನ್ನು ಪಡೆಯುವುದು ಈ ಸೌಲಭ್ಯಗಳಿಗೆ ನಿಗದಿಪಡಿಸಿದ ಮಿತಿಗಳು ಮತ್ತು ಸೇವಾ ಶುಲ್ಕಗಳನ್ನು ಅವಲಂಬಿಸಿರುತ್ತದೆ.
- ವಿಳಾಸದ ಯಾವುದೇ ಬದಲಾವಣೆಯನ್ನು ವಿಳಾಸ ಪುರಾವೆಯೊಂದಿಗೆ ಲಿಖಿತವಾಗಿ ಬ್ಯಾಂಕಿಗೆ ತಕ್ಷಣವೇ ತಿಳಿಸಬೇಕು.
- ಖಾತೆ ತೆರೆಯಲು ಒದಗಿಸಲಾದ ಕೆಪೈಸಿ ದಾಖಲೆಗಳು ತೃಪ್ತಿಕರವಾಗಿಲ್ಲದಿದ್ದರೆ ಖಾತೆಯನ್ನು ಮುಚ್ಚುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿದೆ.
- ಚೆಕ್‌ನಲ್ಲಿ ಬರೆಯಲಾದ ಮಾಹಿತಿಯು ಸ್ಪಷ್ಟವಾಗಿರಬೇಕು. ಸಿಟಿಎಸ್ ಕ್ವಿಯರಿಂಗ್‌ನಲ್ಲಿ ಯಾವುದೇ ಬದಲಾವಣೆ ಅಥವಾ ತಿದ್ದಿ ಬರೆಯಲು ಅವಕಾಶವಿಲ್ಲ. ಪರಿಷ್ಕೃತ ದಿನಾಂಕವನ್ನು ನಿಮ್ಮ ಸಂಪೂರ್ಣ ಸಹಿಯೊಂದಿಗೆ ದೃಢೀಕರಿಸುವ ಮೂಲಕ ದಿನಾಂಕ ಕ್ಲೇತೃವನ್ನು ಬದಲಾಯಿಸಬಹುದು.
- ಭಾರತದಲ್ಲಿ ವಾಸಿಸುವ ಯಾವುದೇ ವ್ಯಕ್ತಿ, ಎಲೆಕ್ಟ್ರಾನಿಕ್/ಇಂಟರ್ನೆಟ್ ವ್ಯಾಪಾರ ಪೋರ್ಟಲ್‌ಗಳ ಮೂಲಕ ವಿದೇಶಿ ವಿನಿಮಯ ವ್ಯಾಪಾರಕ್ಕಾಗಿ ನೇರವಾಗಿ ಅಥವಾ ಪರೋಕ್ಷವಾಗಿ ವಿದೇಶಗಳಿಗೆ ಪಾವತಿಗಳನ್ನು ಸಂಗ್ರಹಿಸುವುದು, ಜಾರಿಗೆ ತರುವುದು/ರವಾನಿಸುವುದು ಇತ್ಯಾದಿಗಳನ್ನು ನಡೆಸಿದಲ್ಲಿ, ಅವರು ೧೯೯೯ರ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಮಾಡಿದವರಾಗಿಯೂ, ಗ್ರಾಹಕರ ಗುರುತಿನ ಮಾನದಂಡಗಳು (ಕೆಪೈಸಿ)/ಅಕ್ರಮ ಹಣ ವರ್ಗಾವಣಾ ತಡೆ (ಎಎಂಎಲ್) ಮಾನದಂಡಗಳನ್ನು ಉಲ್ಲಂಘಿಸಿದವರಾಗಿಯೂ ಪರಿಗಣಿಸಲ್ಪಟ್ಟು, ಕಾನೂನು ಕ್ರಮಕ್ಕೆ ಒಳಗಾಗುತ್ತಾರೆ.
- RBI ಮಾರ್ಗಸೂಚಿಗಳ ಪ್ರಕಾರ, ನನ್ನ/ನಮ್ಮ ಖಾತೆಯಲ್ಲಿ ನಡೆಯುವ ವ್ಯವಹಾರಗಳನ್ನು ನಿರಂತರವಾಗಿ ಪರಿಶೀಲಿಸುವ ಮೂಲಕ ಸೂಕ್ತ ಪರಿಶೀಲನೆ ನಡೆಸುವ ಅಧಿಕಾರ ಬ್ಯಾಂಕೊಂದಿದೆ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ. ಖಾತೆಯನ್ನು ತೆರೆಯುವಾಗ ಒದಗಿಸಿದಂತೆ ವಹಿವಾಟುಗಳು ನನ್ನ/ನಮ್ಮ ಪೂರೈಕೆಯೊಂದಿಗೆ ಸಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಲು ಇದನ್ನು ಮಾಡಲಾಗುತ್ತದೆ. ನನ್ನ/ನಮ್ಮ ಪೂರೈಕೆ ವಿವರಗಳಲ್ಲಿ ಏನಾದರೂ ಬದಲಾವಣೆಯಾದರೆ, ಅದನ್ನು ತಕ್ಷಣವೇ ಬ್ಯಾಂಕ್ ತಿಳಿಸುವುದು ನನ್ನ/ನಮ್ಮ ಜವಾಬ್ದಾರಿಯಾಗಿದೆ.
- ಅಪ್ರಾಪ್ತ ಖಾತೆಯ ಸಂದರ್ಭದಲ್ಲಿ, ಆ ಅಪ್ರಾಪ್ತನು ಪ್ರಾಪ್ತ ವಯಸ್ಸಿನವನಾಗುವವರೆಗೆ, ಎಲ್ಲಾ ರೀತಿಯ ವ್ಯವಹಾರಗಳಲ್ಲಿ ಅಪ್ರಾಪ್ತನ ಪರವಾಗಿ ಪೋಷಕರು ಪ್ರತಿನಿಧಿಸುತ್ತಾರೆ. ಅಪ್ರಾಪ್ತ ವಯಸ್ಕರ ಖಾತೆಯಿಂದ ಮಾಡಿದ ಯಾವುದೇ ವಿಧಡ್ರಾವಲ್/ವಹಿವಾಟಿಗೆ ಮತ್ತು ವಿಧಡ್ರಾ ಮಾಡಲಾದ ಮೊತ್ತವು ಅಪ್ರಾಪ್ತ ವಯಸ್ಕರ ಪ್ರಯೋಜನಕ್ಕಾಗಿ ಮಾಡಿಲ್ಲ ಎಂದು ಬ್ಯಾಂಕ್ ಮಾಡುವ ಯಾವುದೇ ಕ್ಲೇಮ್, ಪೋಷಕರು ಪರಿಹಾರ ನೀಡಬೇಕು.
- ಮಾಹಿತಿ ಹಂಚಿಕೆ/ಬಹಿರಂಗಪಡಿಸುವಿಕೆ:
 - ಗ್ರಾಹಕರು ಬ್ಯಾಂಕಿನಲ್ಲಿ ಯಾವುದೇ ಖಾತೆಯನ್ನು ತೆರೆಯುವ ಮೂಲಕ ಮತ್ತು ನಿರ್ವಹಿಸುವ ಮೂಲಕ, ಬ್ಯಾಂಕ್ ತಮ್ಮ ಖಾತೆ/ವೈಯಕ್ತಿಕ ಮಾಹಿತಿಯನ್ನು, ಆ ಮಾಹಿತಿಗೆ ಪ್ರವೇಶಿಸಲು ಹಕ್ಕು ಹೊಂದಿರುವ ಯಾವುದೇ ಸಂಸ್ಥೆಗಳಿಗೆ ಹಂಚಿಕೊಳ್ಳುವ/ಬಯಲು ಮಾಡುವ ಹಕ್ಕನ್ನು ನೀಡುತ್ತಾರೆ. ಇದರಲ್ಲಿ ಈ ಕೆಳಗಿನವುಗಳು, ಅವಶ್ಯಕ್ಕೆ ಸೀಮಿತವಾಗಿರಿಸದೆ ಒಳಗೊಂಡಿರಬಹುದು:
 - ಭಾರತೀಯ ರಿಸರ್ವ್ ಬ್ಯಾಂಕ್ (RBI)
 - ಭಾರತ ಸರ್ಕಾರ - ತನ್ನ ಅಧಿಕೃತ ಪ್ರತಿನಿಧಿ/ಸಂಸ್ಥೆಯ ಮೂಲಕ
 - ನ್ಯಾಯಾಲಯಗಳು/ತನಿಖಾ ಸಂಸ್ಥೆಗಳು
 - ಭಾರತೀಯ ಭದ್ರತಾ ವಿನಿಮಯ ಮಂಡಳಿ (SEBI)
 - ಷೇರು ವಿನಿಮಯ ಕೇಂದ್ರಗಳ ಅಧಿಕೃತ ಪ್ರತಿನಿಧಿಗಳು
 - ಲೆಕ್ಕಪರಿಶೋಧಕರು, ವೃತ್ತಿಪರರು, ಸಲಹೆಗಾರರು
 - 'ಸೇವೆಗಳು/ಉತ್ಪನ್ನಗಳ' ಕುರಿತು ಬ್ಯಾಂಕ್ ಕಾನೂನು ಒಪ್ಪಂದವನ್ನು ಮಾಡಿಕೊಂಡಿರುವ ಮತ್ತು ಮಾಹಿತಿಯನ್ನು ಪ್ರವೇಶಿಸಬೇಕಾದ ತೃತೀಯ ಪಕ್ಷದ ಸೇವಾ ಪೂರೈಕೆದಾರರು
 - ಅಂತಹ ಮಾಹಿತಿಗೆ ಅರ್ಹರಾಗಿರುವ ಯಾವುದೇ ಇತರ ಕಾನೂನು ಘಟಕ/ಅಧಿಕೃತ ವ್ಯಕ್ತಿ
 - CIBIL ಮಾತ್ರ ಸೀಮಿತಗೊಳಿಸದೆ ಇತರ ಕ್ರೆಡಿಟ್ ಮಾಹಿತಿ ಬ್ಯೂರೋಗಳು
 - ಹಣಕಾಸು ಗುಪ್ತಚರ ಘಟಕ (FIU-IND)
 - ಆದಾಯ ತೆರಿಗೆ
 - ಅಗತ್ಯವಿರುವ ಸಂದರ್ಭದಲ್ಲಿ, ಇಂತಹ ನಿಯಂತ್ರಣ ಸಂಸ್ಥೆಗಳು, ಕಾನೂನು ಜಾರಿಗೆ ತರುವ ಸಂಸ್ಥೆಗಳು, ಆದಾಯ ಪ್ರಾಧಿಕಾರಗಳು ಹಾಗೂ ಇತರ ಯಾವುದೇ ಪ್ರಾಧಿಕಾರಗಳು.
 - ಗ್ರಾಹಕ ಅಥವಾ ಅವರ ಖಾತೆಗಳು/ಹಣಕಾಸು ಸ್ಥಿತಿಯ ಬಗ್ಗೆ ಯಾವುದೇ ಇತರ ಮಾಹಿತಿಯನ್ನು ಬ್ಯಾಂಕ್ ಸೂಕ್ತವೆಂದು ಪರಿಗಣಿಸಿದರೆ, ಲಭ್ಯವಿರುವ ಯಾವುದೇ ಮೂಲದಿಂದ ಪಡೆಯುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿದೆ.
 - ಟಿಜೆಎಸ್ಸಿ ಸಹಕಾರಿ ಬ್ಯಾಂಕ್ ಲಿಮಿಟೆಡ್ ಗ್ರಾಹಕರ ಸಂಪರ್ಕ ಮಾಹಿತಿಯನ್ನು ಸೇವೆ ಮತ್ತು ಪ್ರಚಾರ ಚಟುವಟಿಕೆಗಳಿಗಾಗಿ ಬಳಸುತ್ತದೆ. ಖಾತೆ ತೆರೆಯುವ ಸಮಯದಲ್ಲಿ ಟಿಜೆಎಸ್ಸಿ ಸಹಕಾರಿ ಬ್ಯಾಂಕ್ ಲಿಮಿಟೆಡ್ ಗ್ರಾಹಕರಿಂದ ಈ ವಿಷಯಕ್ಕೆ ಸ್ಪಷ್ಟ ಒಪ್ಪಿಗೆಯನ್ನು ಪಡೆಯುತ್ತದೆ.

೧೫. ಸ್ಥಿರ ಠೇವಣಿ:

- ಅವಧಿ ಠೇವಣಿ ಮುಕ್ತಾಯವಾದರೂ ಮೊತ್ತ ಪಾವತಿಸದಿದ್ದರೆ, ಟಿಜೆಎಸ್ಸಿ ಸಹಕಾರಿ ಬ್ಯಾಂಕ್ ಲಿಮಿಟೆಡ್‌ನಲ್ಲಿ ಉಳಿದುಕೊಂಡಿರುವ ಕ್ಲೇಮ್ ಮಾಡದ ಮೊತ್ತಕ್ಕೆ, ಉಳಿತಾಯ ಖಾತೆಗೆ ಅನ್ವಯಿಸುವ ಬಡ್ಡಿದರ ಅಥವಾ ಮುಕ್ತಾಯವಾದ ಅವಧಿ ಠೇವಣಿಗೆ ಒಪ್ಪಂದಿತ ಬಡ್ಡಿದರ, ಯಾವುದು ಕಡಿಮೆಯೋ ಅದರಂತೆ ಬಡ್ಡಿಯನ್ನು ಪಡೆಯುತ್ತದೆ.
- ಠೇವಣಿಯನ್ನು DICGC ಯಲ್ಲಿ ಗರಿಷ್ಠ ರೂ. ೫,೦೦,೦೦೦/- ವರೆಗಿನ ವಿಮೆ ಮಾಡಲಾಗುತ್ತದೆ.
- ಬ್ಯಾಂಕ್ ಅರ್ಜಿದಾರರಿಂದ ಲಿಖಿತ ಅರ್ಜಿ ಸ್ವೀಕರಿಸಿದ ಬಳಿಕ, ನಮಗೆ ಸೇರಿದ ಹಿಂದಿನವರು/ಕೊನೆಯವರು/ಮೊದಲ ಹೆಸರು/ಎರಡನೇ ಹೆಸರು ಅಥವಾ ಯಾರಾದರೂ ಅಥವಾ ಬದುಕುಳಿದವರು ಎಂಬ ವಿವರದ ಕುರಿತು, ಬ್ಯಾಂಕ್ ತನ್ನ ಸಂಪೂರ್ಣ ವಿವೇಚನೆಯಡಿ ಮತ್ತು ನಿರ್ಧಾರ ಮಾಡಿದ ನಿಯಮಗಳು ಹಾಗೂ ಷರತ್ತುಗಳ ಆಧಾರದಲ್ಲಿ: (a) ನಮ್ಮ ಜಂಟಿ ಹೆಸರಿನಲ್ಲಿ ಜಾರಿ ಮಾಡಲಾದ ಅವಧಿ ಠೇವಣಿ ರಶೀದಿಯ ಭದ್ರತೆಯ ವಿರುದ್ಧ ಸಾಲ ಅಥವಾ ಮುಂಗಡವನ್ನು ನೀಡಬಹುದು; ಅಥವಾ (b) ಠೇವಣಿಯ ಫಲಾವಧಾನವನ್ನು ಹಿಂದಿನವರು/ಕೊನೆಯವರು/ಯಾರಾದರೂ/ಬದುಕುಳಿದವರಿಗೆ ಮುಂಚಿತವಾಗಿ ಪಾವತಿಸಬಹುದು.

ಸ್ವಯಂ ನವೀಕರಣ ಅವಧಿ ಠೇವಣಿಯ ನಿಯಮಗಳು ಮತ್ತು ಷರತ್ತುಗಳು

- ಅವಧಿ ಠೇವಣಿ ರಶೀದಿಯನ್ನು ವರ್ಗಾಯಿಸಲಾಗುವುದಿಲ್ಲ.
- ಠೇವಣಿ/ಮೆಚ್ಯೂರಿಟಿ ಮೌಲ್ಯದ ಮೇಲಿನ ಬಡ್ಡಿಯು ಟಿಡಿಎಸ್ ಮತ್ತು ಬಡ್ಡಿಗೆ ಒಳಪಟ್ಟಿರುತ್ತದೆ.
- ಠೇವಣಿದಾರರು ಟಿಡಿಎಸ್ ವಿನಾಯಿತಿ ಬಯಸಿದರೆ, ಅವರು ಹೊಸದಾಗಿ ಠೇವಣಿ ರಚಿಸುವಾಗ ಮತ್ತು ಪ್ರತಿ ನವೀಕರಣದ ಸಮಯದಲ್ಲಿ ಫಾರ್ಮ್ ೧೫ G/H ಪ್ರತಿಯನ್ನು ಒದಗಿಸಬೇಕು. ಫಾರ್ಮ್ ೧೫G/H ವಿಳಂಬ ಅಥವಾ ಸಲ್ಲಿಕೆಯ ವಿಫಲತೆಯಿಂದ ಉಂಟಾಗುವ ಯಾವುದೇ ಪರಿಣಾಮಗಳು ಅಥವಾ ನಷ್ಟಗಳಿಗೆ ಬ್ಯಾಂಕ್ ಜವಾಬ್ದಾರಾಗಿರುವುದಿಲ್ಲ. ತೆರಿಗೆ ವಿಧಿಸಬಹುದಾದ ಆದಾಯ ಶೂನ್ಯವಾಗಿರುವ ಗ್ರಾಹಕರಿಗೆ ಅನ್ವಯವಾಗುವ ಫಾರ್ಮ್ ೧೫ G/H ಜೊತೆಗೆ ಠೇವಣಿದಾರರು ಪ್ಯಾನ್ ಪುರಾವೆಯನ್ನು ಸಹ ಸಲ್ಲಿಸಬೇಕಾಗುತ್ತದೆ.
- ಅವಧಿ ಠೇವಣಿಯನ್ನು ಇರಿಸುವ ಸಮಯದಲ್ಲಿ ಬ್ಯಾಂಕಿನ ಮೆಚ್ಯೂರಿಟಿ ಹಣವನ್ನು ವಿಲೇವಾರಿ ಮಾಡುವ ಸೂಚನೆಗಳನ್ನು ನೀಡಬೇಕು. ಮೆಚ್ಯೂರಿಟಿ ಸೂಚನೆಗಳಲ್ಲಿ ಏನಾದರೂ ಬದಲಾವಣೆಗಳಿದ್ದರೆ, ಮೆಚ್ಯೂರಿಟಿ ದಿನಾಂಕದ ಒಂದು ವಾರ ಮೊದಲು ಬ್ಯಾಂಕಿಗೆ ತಿಳಿಸಬೇಕು. ಬ್ಯಾಂಕಿನೊಂದಿಗೆ ಭವಿಷ್ಯದ ಪತ್ರವ್ಯವಹಾರಕ್ಕಾಗಿ ದಯವಿಟ್ಟು ಖಾತೆ ಸಂಖ್ಯೆಯನ್ನು ಉಲ್ಲೇಖಿಸಿ.
- ಮೆಚ್ಯೂರಿಟಿ ಆಗುವ ಮೊದಲೇ ಅವಧಿ ಠೇವಣಿಯನ್ನು ನಗದುಪಡಿಸುವುದೂ ಸೇರಿ, ಮೆಚ್ಯೂರಿಟಿಗೆ ಮೊದಲು ನೀಡುವ ಯಾವುದೇ ಸೂಚನೆಗಳಿಗೆ ಎಲ್ಲಾ ಠೇವಣಿದಾರರ ಸಹಿ ಹಾಗೂ ಮೂಲ ರಶೀದೆ ಅಗತ್ಯವಾಗಿರುತ್ತದೆ.
- ಮೆಚ್ಯೂರಿಟಿ ವಿಲೇವಾರಿ ಸೂಚನೆಯು ಖಾತೆಗೆ ಜಮೆ ಮಾಡುವುದು/ಸ್ವಯಂ ನವೀಕರಣವಾಗಿದ್ದಲ್ಲಿ, ಮೂಲ ಅವಧಿ ಠೇವಣಿ ರಶೀದಿಯನ್ನು ರದ್ದುಗೊಳಿಸಲಾಗುತ್ತದೆ.
- ಬ್ಯಾಂಕ್ ತನ್ನ ವಿವೇಚನೆಯಿಂದ ದಂಡದ ಬಡ್ಡಿ ಪಾವತಿ ಮಾಡುವುದಕ್ಕೆ ಒಳಪಟ್ಟು ಅವಧಿಪೂರ್ವ ಠೇವಣಿಯನ್ನು ಹಿಂಪಡೆಯಲು ಅನುಮತಿಸಬಹುದು.
- ಠೇವಣಿದಾರರಲ್ಲಿ ಒಬ್ಬರ ನಿಧನ ಸಂಭವಿಸಿದಲ್ಲಿ, 'ಯಾರಾದರೂ ಒಬ್ಬರು ಅಥವಾ ಬದುಕುಳಿದವರು', 'ಹಿಂದಿನವರು ಅಥವಾ ಬದುಕುಳಿದವರು' ಅಥವಾ 'ಯಾವುದೋ ಒಬ್ಬರ ಹೆಸರಿನಲ್ಲಿ' ಎಂಬ ಆಧಾರದ ಮೇಲೆ ಇಟ್ಟಿರುವ ಅವಧಿ ಠೇವಣಿಗಳನ್ನು ಮುಂಚಿತವಾಗಿ ಮುಕ್ತಾಯಗೊಳಿಸುವುದು ಮತ್ತು ಪಾವತಿಸುವುದು ಬದುಕುಳಿದ ಠೇವಣಿದಾರರಿಗೆ ಅನುಮತಿಸಲಾಗುತ್ತದೆ. ಅಂತಹ ಪಾವತಿಗಾಗಿ, ಬದುಕುಳಿದವರು ಬ್ಯಾಂಕಿಗೆ ಮಾನ್ಯವಾದ ಬಿಡುಗಡೆ ಪತ್ರವನ್ನು ನೀಡಬೇಕು. ಇಂಥಹ ಅಕಾಲಿಕ ಹಿಂಪಡೆಯುವಿಕೆಗೆ ಯಾವುದೇ ದಂಡ ವಿಧಿಸಲಾಗುವುದಿಲ್ಲ.
- ಅವಧಿ ಠೇವಣಿಯು ಮುಕ್ತಾಯದ ನಂತರ ೧೦ ವರ್ಷಗಳಿಗಿಂತ ಹೆಚ್ಚು ಕಾಲ ಕ್ಲೇಮ್ ಮಾಡದೆ ಉಳಿದಲ್ಲಿ, ಅದನ್ನು RBI ಮಾರ್ಗಸೂಚಿಗಳ ಪ್ರಕಾರ RBIನ DEAF (ಶಿಕ್ಷಣ ಠೇವಣಿ ಮತ್ತು ಜಾಗೃತಿ ನಿಧಿ) ಯೋಜನೆಗೆ ವರ್ಗಾಯಿಸಲಾಗುತ್ತದೆ.
- ಅವಧಿ ಠೇವಣಿ ಖಾತೆಯಿಂದ ಹಣವನ್ನು ಉಳಿತಾಯ ಖಾತೆಗೆ ವರ್ಗಾಯಿಸುವ ಕುರಿತು ಉಂಟಾಗುವ ಯಾವುದೇ ವಿವಾದಗಳಿಗೆ ಬ್ಯಾಂಕ್ ಹೊಣೆಗಾರಿರುವುದಿಲ್ಲ, ನಾಮನಿರ್ದೇಶಿತರ ವ್ಯತ್ಯಾಸವಿದ್ದರೂ ಸಹ. ಅಂದರೆ, ಅವಧಿ ಠೇವಣಿ ಖಾತೆಯ ನಾಮನಿರ್ದೇಶಿತರು ಹಾಗೂ ಹಣ ವರ್ಗಾಯಿಸಲು ಮ್ಯಾಂಡೇಟ್ ನೀಡಿರುವ ಉಳಿತಾಯ ಖಾತೆಯ ನಾಮನಿರ್ದೇಶಿತರು ವಿಭಿನ್ನರಾಗಿದ್ದರೂ, ಅದರ ಬಗ್ಗೆ ಬ್ಯಾಂಕ್ ಜವಾಬ್ದಾರವಾಗುವುದಿಲ್ಲ. ಗ್ರಾಹಕರು ಅವಧಿ ಠೇವಣಿ ಇಡುವಾಗ ನೀಡುವ ಆದೇಶವನ್ನು ಅಂತಿಮವೆಂದು ಪರಿಗಣಿಸಲಾಗುತ್ತದೆ.
- ಠೇವಣಿದಾರರಿಗೆ ಪೂರ್ವ ಸೂಚನೆ ನೀಡದೆಯೇ ನಿಯಮಗಳನ್ನು ಕಾಲಕಾಲಕ್ಕೆ ಬದಲಾಯಿಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿದೆ ಮತ್ತು ಅಂತಹ ನಿಯಮಗಳು ಜಾರಿಗೆ ಬಂದ ದಿನಾಂಕದಿಂದ ಅನ್ವಯವಾಗುತ್ತವೆ.

(This Page Intentionally Left Blank)

 ಟಿಜೆಎಸ್‌ಬಿ ಸಹಕಾರಿ
ಬ್ಯಾಂಕ್ ಲಿ. ಮಲಿ-ಸೇಟ್
ಶೆಡ್ಯೂಲ್ಡ್ ಬ್ಯಾಂಕ್
Bharose ka Bank Bhavishya ka Bank

1ನೇ ಅರ್ಜಿದಾರರ ವಿವರಗಳು

ಶಾಖೆ : _____ ಶಾಖೆ ಕೋಡ್ _____

ಗ್ರಾಹಕ ಐಡಿ : _____

ಕೆಸಿವೈಸಿ ಸಂಖ್ಯೆ _____

PASSPORT SIZE PHOTO

THUMB / SIGNATURE

ಅರ್ಜಿದಾರರ ವಿವರಗಳು

ಅರ್ಜಿದಾರರ ಹೆಸರು: _____

ತಂದೆಯ ಹೆಸರು*: _____

ಸಂಗಾತಿಯ ಹೆಸರು*: _____
("ವಿವಾಹಿತ" ಆಗಿದ್ದರೆ ವೈವಾಹಿಕ ಸ್ಥಿತಿ ಕಡ್ಡಾಯ)

ತಾಯಿಯ ಮೊದಲ ಹೆಸರು*: _____

ಹುಟ್ಟಿದ ದಿನಾಂಕ*: _____ ಲಿಂಗ*: _____ ಪುರುಷ _____ ಮಹಿಳೆ _____ ಟ್ರಾನ್ಸಜಂಡರ್ _____

ವೈವಾಹಿಕ ಸ್ಥಿತಿ*: _____ ವಿವಾಹಿತ _____ ಅವಿವಾಹಿತ _____ ಇತರ ದಯವಿಟ್ಟು ನಿರ್ದಿಷ್ಟಪಡಿಸಿ: _____

ರಾಷ್ಟ್ರೀಯತೆ*: _____ ಭಾರತೀಯ _____ ಇತರರು (ISO ೩೧೬೬ ದೇಶ \ ಕೋಡ್): _____

ನಿವಾಸಿ/ವಾಸಸ್ಥಳ ಸ್ಥಿತಿ*: _____ ನಿವಾಸಿ _____ ಅನಿವಾಸಿ

ಹುಟ್ಟಿದ ದೇಶ*: _____ ISO ೩೧೬೬ ಹುಟ್ಟಿದ ದೇಶದ ಕೋಡ್*: _____

ಹಿರಿಯ ನಾಗರಿಕ: _____ ಹೌದು _____ ಇಲ್ಲ

ಟಿಜೆಎಸ್‌ಬಿ ಸಿಬ್ಬಂದಿ ವರ್ಗ: _____ ಖಾಯಂ _____ ನಿವೃತ್ತ _____ ಅನ್ವಯಿಸುವುದಿಲ್ಲ

ಅರ್ಹತೆ: _____ ಅನಕ್ಷರಸ್ಥ _____ ಪದವಿಪೂರ್ವ _____ ಪದವೀಧರ _____ ಸ್ನಾತಕೋತ್ತರ _____ ಇತರರು ದಯವಿಟ್ಟು ನಿರ್ದಿಷ್ಟಪಡಿಸಿ _____

ಉದ್ಯೋಗ: _____ ಸೇವೆ (_____ ಖಾಸಗಿ ವಲಯ _____ ಸಾರ್ವಜನಿಕ ವಲಯ _____ ಸರ್ಕಾರಿ ವಲಯ) _____ ನಿವೃತ್ತ _____ ಗೃಹಿಣಿ _____ ವಿದ್ಯಾರ್ಥಿ _____ ಇತರರು ದಯವಿಟ್ಟು ನಿರ್ದಿಷ್ಟಪಡಿಸಿ _____

_____ ವೃತ್ತಿಪರ _____ ಸ್ವಯಂ ಉದ್ಯೋಗಿ _____ ವ್ಯವಹಾರ _____ *ದಯವಿಟ್ಟು ವೃತ್ತಿ/ಸ್ವಯಂ ಉದ್ಯೋಗಿ/ವ್ಯವಹಾರದ ವಿಭಾಗವನ್ನು ನಿರ್ದಿಷ್ಟಪಡಿಸಿ. _____

ಧರ್ಮ: _____ ಹಿಂದೂ _____ ಮುಸ್ಲಿಂ _____ ಕ್ರಿಶ್ಚಿಯನ್ _____ ಬೌದ್ಧ _____ ಜೈನ _____ ಯಹೂದಿ _____ ಪಾರ್ಸಿ _____ ಸಿಖ್ _____ ಇತರೆ _____

ಜಾತಿ: _____ ಸಾಮಾನ್ಯ _____ ಇತರೆ ಹಿಂದುಳಿದ ವರ್ಗ _____ ಪರಿಶಿಷ್ಟ ಜಾತಿ _____ ಪರಿಶಿಷ್ಟ ಪಂಗಡ _____ ಅಲೆಮಾರಿ ಬುಡಕಟ್ಟು _____ ಹಿಂದುಳಿದ _____ ಬಹಿರಂಗಪಡಿಸಲಾಗಿಲ್ಲ _____ ಇತರರು ದಯವಿಟ್ಟು ನಿರ್ದಿಷ್ಟಪಡಿಸಿ _____

ವಿಶೇಷ ಅಗತ್ಯಗಳು: _____ ದೃಷ್ಟಿಹೀನರು _____ ವಿಭಿನ್ನ ಸಾಮರ್ಥ್ಯವುಳ್ಳವರು

ಆದಾಯದ ವಿವರಗಳು: _____ ೦ ೨೫ ಲಕ್ಷದವರೆಗೆ _____ ೨೫ ರಿಂದ ೫ ಲಕ್ಷದವರೆಗೆ _____ ೫ ರಿಂದ ೧೦ ಲಕ್ಷದವರೆಗೆ _____ ೧೦ ರಿಂದ ೧೫ ಲಕ್ಷದವರೆಗೆ _____ ೧೫ ರಿಂದ ೨೦ ಲಕ್ಷದವರೆಗೆ _____ ೨೦ ಲಕ್ಷಕ್ಕಿಂತ ಹೆಚ್ಚು _____

ವಾರ್ಷಿಕ ಆದಾಯ*: ₹. _____ ಮೊತ್ತ ಅಕ್ಷರಗಳಲ್ಲಿ _____

ನಿಧಿಯ ಮೂಲ*: _____

ಪ್ಯಾನ್ ವಿವರಗಳು

ಪ್ಯಾನ್ ಸಂಖ್ಯೆ: _____ ಫಾರ್ಮ್ ೬೦ _____

ಸಲ್ಲಿಸಲಾದ ದಾಖಲೆಗಳ ಪಟ್ಟಿ*

ದಾಖಲೆಗಳ ಪಟ್ಟಿ	ದಾಖಲೆಯ ಉಲ್ಲೇಖ ಸಂಖ್ಯೆ	ಅನ್ವಯವಾಗುವುದನ್ನು ಟಿಪ್ ಮಾಡಿ		ವಿತರಣೆ ದಿನಾಂಕ (ಲಭ್ಯವಿದ್ದಲ್ಲಿ) ದಿ-ತಿ-ತಿ-ವವ	ಅವಧಿ ಮೀರುವ ದಿನಾಂಕ (ಲಭ್ಯವಿದ್ದಲ್ಲಿ) ದಿ-ತಿ-ತಿ-ವವ
		ಗುರುತಿನ ಪುರಾವೆ	ವಿಳಾಸದ ಪುರಾವೆ		
ಪ್ಯಾನ್/ ಫಾರ್ಮ್ 60 :					
ಆಧಾರ್ :					
ವಿವಿಧ ಸಂಖ್ಯೆ:					
ಪಾಸ್‌ಪೋರ್ಟ್:					
ಡ್ರೈವಿಂಗ್ ಲೈಸೆನ್ಸ್:					
ಮತದಾರರ ಗುರುತಿನ ಚೀಟಿ:					
NREGA ಜಾಬ್ ಕಾರ್ಡ್:					
ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಿಂದ ನೀಡಲಾದ ಪತ್ರ					
ಇತರೆ ಅಂಗೀಕೃತ ಮಾನ್ಯ ದಾಖಲೆ:					
1.					
2.					
3.					

ಶಾಶ್ವತ ವಿಳಾಸ*

ವಿಳಾಸ ಸಾಲು 1

ವಿಳಾಸ ಸಾಲು 2

ವಿಳಾಸ ಸಾಲು 3

ಗ್ರಾಮ ತಾಲ್ಲೂಕು ಜಿಲ್ಲೆ ನಗರ

ರಾಜ್ಯ ಪಿನ್ ಕೋಡ್ ಅಂಚೆ ಕಚೇರಿ

ಪತ್ರವ್ಯವಹಾರ / ಪ್ರಸ್ತುತ ವಿಳಾಸ* ☐ ಶಾಶ್ವತ ವಿಳಾಸದಂತೆಯೇ

ವಿಳಾಸ ಸಾಲು 1

ವಿಳಾಸ ಸಾಲು 2

ವಿಳಾಸ ಸಾಲು 3

ಗ್ರಾಮ ತಾಲ್ಲೂಕು ಜಿಲ್ಲೆ ನಗರ

ರಾಜ್ಯ ಪಿನ್ ಕೋಡ್ ಅಂಚೆ ಕಚೇರಿ

ಸಂಪರ್ಕ ವಿವರಗಳು

(ಎಲ್ಲಾ ಸಂಪರ್ಕಗಳಿಗೆ ಮೊದಲ ಖಾತೆದಾರರ ವಿಳಾಸ, ಇಮೇಲ್ ಐಡಿ ಮತ್ತು ಪರ್ಯಾಯ ಸಂಪರ್ಕ ವಿವರಗಳನ್ನು ಗುರುತಿಸಲಾಗುತ್ತದೆ)

ಪ್ರಾಥಮಿಕ ಮೊಬೈಲ್ ಸಂಖ್ಯೆ* ಪರ್ಯಾಯ ಮೊಬೈಲ್ / ದೂರವಾಣಿ ಸಂಖ್ಯೆ

ಇಮೇಲ್ ಐಡಿ:

(ನೆಟ್/ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಪಡೆಯಲು ಕಡ್ಡಾಯ)

ಉದ್ಯೋಗಿ / ವ್ಯವಹಾರ ವಿವರಗಳು

ಸಂಸ್ಥೆಯ ಹೆಸರು:

ಹುದ್ದೆ:

ಸೇರ್ಪಡೆ ದಿನಾಂಕ / ಸ್ಥಾಪನೆ ಕಚೇರಿ ದೂರವಾಣಿ ಸಂಖ್ಯೆ:

ಉದ್ಯೋಗದಾತ / ವ್ಯವಹಾರ ವಿಳಾಸ:

ವಿಳಾಸ ಸಾಲು 1

ವಿಳಾಸ ಸಾಲು 2

ವಿಳಾಸ ಸಾಲು 3

ಗ್ರಾಮ ತಾಲ್ಲೂಕು ಜಿಲ್ಲೆ ನಗರ

ರಾಜ್ಯ ಪಿನ್ ಕೋಡ್ ಅಂಚೆ ಕಚೇರಿ

ಪಿಇಪಿ ವಿವರಗಳು

ನೀವು ರಾಜಕೀಯವಾಗಿ ಬಹಿರಂಗಗೊಂಡ ವ್ಯಕ್ತಿಯೇ (ಪಿಇ)* ☐ ಹೌದು ☐ ಇಲ್ಲ (ಭಾರತೀಯ / ವಿದೇಶಿ ಪಿಇಪಿ)

☐ ☐

ಹೌದು ಎಂದಾದರೆ, ದಯವಿಟ್ಟು ಕೆಳಗೆ ವಿವರಗಳನ್ನು ನೀಡಿ -

ಅ.ಸಂಖ್ಯೆ	ಪಿಇಪಿ ಹೆಸರು	ಪಿಇಪಿ ಜೊತೆಗಿನ ಸಂಬಂಧ

FACTA / CRS ಘೋಷಣೆ

ಭಾರತದ ಹೊರಗಿನ ನ್ಯಾಯವ್ಯಾಪ್ತಿಯಲ್ಲಿ ತೆರಿಗೆ ಉದ್ದೇಶಕ್ಕಾಗಿ ನಿವಾಸ

ISO ೩೧೬೬ ನಿವಾಸದ ನ್ಯಾಯವ್ಯಾಪ್ತಿಯ ದೇಶದ ಕೋಡ್*

ತೆರಿಗೆ ಗುರುತಿನ ಸಂಖ್ಯೆ ಅಥವಾ ಸಮಾನ (ನ್ಯಾಯವ್ಯಾಪ್ತಿಯಿಂದ ನೀಡಿದ್ದರೆ*)

ತೆರಿಗೆ ನಿವಾಸದ ದೇಶ	ಪ್ಯಾನ್/ಟಿನ್ (ತೆರಿಗೆ ಗುರುತಿನ ಸಂಖ್ಯೆ) / ಕ್ರಿಯಾತ್ಮಕ ಸಮಾನ	ಪ್ಯಾನ್ / ಟಿನ್ ನೀಡುವ ದೇಶ / ಕ್ರಿಯಾತ್ಮಕ ಸಮಾನ ನೀಡುವ ದೇಶ	ಅವಧಿ ಮೀರುವ ದಿನಾಂಕ	ಒದಗಿಸಲಾದ ದಾಖಲೆಗಳು#

ನೀವು ಅಮೇರಿಕಾದ ಪ್ರಜೆಯೇ ☐ ಹೌದು ☐ ಇಲ್ಲ ನೀವು ಗ್ರೀನ್ ಕಾರ್ಡ್ ಹೊಂದಿದ್ದೀರಾ ☐ ಹೌದು ☐ ಇಲ್ಲ ನೀವು ಅಮೇರಿಕಾದ ನಿವಾಸಿಯೇ ☐ ಹೌದು ☐ ಇಲ್ಲ

a. ಮೇಲಿನ ಯಾವುದೇ ಪ್ರತಿಕ್ರಿಯೆಗಳು ನೀವು ಅಮೆರಿಕದ ವ್ಯಕ್ತಿ ಅಥವಾ ತೆರಿಗೆ ಉದ್ದೇಶಕ್ಕಾಗಿ ಭಾರತದ ಹೊರಗೆ ವಾಸಿಸುವ ವ್ಯಕ್ತಿ ಎಂದು ಸೂಚಿಸಿದರೆ ಮತ್ತು ನಿಮ್ಮ ಬಳಿ ತೆರಿಗೆದಾರರ ಗುರುತಿನ ಸಂಖ್ಯೆಗಳು/ಕ್ರಿಯಾತ್ಮಕ ಸಮಾನತೆ ಇಲ್ಲದಿದ್ದರೆ, ದಯವಿಟ್ಟು ಸ್ವಯಂ ಪ್ರಮಾಣೀಕರಣವನ್ನು ಪೂರ್ಣಗೊಳಿಸಿ ಸಹಿ ಮಾಡಿ.

b. ನೀವು ಅಮೆರಿಕದ ವ್ಯಕ್ತಿಯ ಸ್ಥಾನಮಾನವನ್ನು 'ಇಲ್ಲ' ಎಂದು ಘೋಷಿಸುತ್ತಿದ್ದರೆ ಆದರೆ ನಿಮ್ಮ ಜನ್ಮಸ್ಥಳ ಅಮೆರಿಕಾ ಆಗಿದ್ದರೆ, ದಯವಿಟ್ಟು ಪೌರತ್ವವನ್ನು ತ್ಯಜಿಸಿದ್ದಕ್ಕೆ ಪುರಾವೆ ನೀಡುವ ದಾಖಲೆಯನ್ನು ಒದಗಿಸಿ. ಲಭ್ಯವಿಲ್ಲದಿದ್ದರೆ, ತ್ಯಜಿಸುವಿಕೆ ಪ್ರಮಾಣಪತ್ರ ಇಲ್ಲದಿರುವುದಕ್ಕೆ ಕಾರಣಗಳನ್ನು ಒದಗಿಸಿ _____ ದಯವಿಟ್ಟು ಸ್ವಯಂ ಪ್ರಮಾಣೀಕರಣವನ್ನು ಸಹ ತುಂಬಿರಿ.

(i) ಸುಳ್ಳು ಸಾಕ್ಷ್ಯ ನೀಡಿದರೆ ಶಿಕ್ಷೆಗೆ ಒಳಗಾಗುವ ನಿಬಂಧನೆಯಡಿ, ನಾನು/ನಾವು ಇದನ್ನು ದೃಢೀಕರಿಸುತ್ತೇವೆ:

1. ಅರ್ಜಿದಾರರು (i) ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ("US") ಅಥವಾ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಅಥವಾ ಯುಎಸ್ಸು ಯಾವುದೇ ಇತರ ರಾಜ್ಯಗಳು ಸೇರಿದಂತೆ ಅದರ ಅಥವಾ ಅದರಲ್ಲಿರುವ ಯಾವುದೇ ರಾಜ್ಯ ಅಥವಾ ರಾಜಕೀಯ ಉಪವಿಭಾಗದ ಕಾನೂನುಗಳ ಅಡಿಯಲ್ಲಿ ಯುಎಸ್ ವ್ಯಕ್ತಿಯಾಗಿ ತೆರಿಗೆ ವಿಧಿಸಬಹುದಾದ ಅರ್ಜಿದಾರರಾಗಿದ್ದಾರೆ, (ii) ಆದಾಯವು ಅದರ ಮೂಲವನ್ನು ಲೆಕ್ಕಿಸದೆ ಯುಎಸ್ ಫೆಡರಲ್ ಆದಾಯ ತೆರಿಗೆಗೆ ಒಳಪಟ್ಟಿರುತ್ತದೆ. (ಖಾತೆದಾರರನ್ನು ಅಮೆರಿಕದ ವ್ಯಕ್ತಿ ಎಂದು ಗುರುತಿಸಿದರೆ ಮಾತ್ರ ಈ ಷರತ್ತು ಅನ್ವಯಿಸುತ್ತದೆ)

2. ಅರ್ಜಿದಾರರು ಭಾರತದ ಹೊರಗಿನ ದೇಶದ ಕಾನೂನುಗಳ ಅಡಿಯಲ್ಲಿ ತೆರಿಗೆ ನಿವಾಸಿಯಾಗಿ ತೆರಿಗೆ ವಿಧಿಸಬಹುದಾದ ಅರ್ಜಿದಾರರಾಗಿರುತ್ತಾರೆ. (ಖಾತೆದಾರರು ಭಾರತದ ಹೊರಗಿನ ತೆರಿಗೆ ನಿವಾಸಿಯಾಗಿದ್ದರೆ ಮಾತ್ರ ಈ ಷರತ್ತು ಅನ್ವಯಿಸುತ್ತದೆ)

(ii) ನಾನು/ನಾವು ಮೇಲೆ ಹೆಸರು ನೀಡಿರುವ ಅರ್ಜಿದಾರರ ಸ್ಥಿತಿಯನ್ನು FATCA/CRS ಅನುಸರಣೆಯಲ್ಲಿ ನಿರ್ಧರಿಸುವ ಉದ್ದೇಶಕ್ಕಾಗಿ ಬ್ಯಾಂಕ್ ಈ ಮಾಹಿತಿಯನ್ನು ಅವಲಂಬಿಸುತ್ತಿದೆ ಎಂಬುದನ್ನು ಅರ್ಥಮಾಡಿಕೊಂಡಿದ್ದೇವೆ. CRS ಅಥವಾ FATCA ಅಥವಾ ಅರ್ಜಿದಾರರ ಮೇಲೆ ಅದರ ಪರಿಣಾಮದ ಕುರಿತು ಯಾವುದೇ ತೆರಿಗೆ ಸಲಹೆಯನ್ನು ನೀಡಲು ಬ್ಯಾಂಕ್ ಸಾಧ್ಯವಾಗುವುದಿಲ್ಲ. ಯಾವುದೇ ತೆರಿಗೆ ಪ್ರಶ್ನೆಗಳಿಗೆ ನಾನು/ನಾವು ವ್ಯಕ್ತಿಪರ ತೆರಿಗೆ ಸಲಹೆಗಾರರಿಂದ ಸಲಹೆ ಪಡೆಯುತ್ತೇವೆ.

(iii) ಈ ನಮೂನೆಯಲ್ಲಿನ ಯಾವುದೇ ಮಾಹಿತಿ ಅಥವಾ ಪ್ರಮಾಣೀಕರಣವು ತಪ್ಪಾಗಿದ್ದರೆ ೩೦ ದಿನಗಳ ಒಳಗೆ ಹೊಸ ನಮೂನೆಯನ್ನು ಸಲ್ಲಿಸಲು ನಾನು/ನಾವು ಒಪ್ಪುತ್ತೇವೆ.

(iv) ದೇಶೀಯ ನಿಯಂತ್ರಕರು/ತೆರಿಗೆ ಅಧಿಕಾರಿಗಳಿಗೆ ಅಗತ್ಯವಿರುವಂತೆ, ಬ್ಯಾಂಕ್ CBDT ಗೆ ವರದಿ ಮಾಡಬಹುದಾದ ವಿವರಗಳನ್ನು ವರದಿ ಮಾಡುವುದು ಅಥವಾ ನನ್ನ ಖಾತೆಯನ್ನು ಮುಚ್ಚುವುದು ಅಥವಾ ಅಮಾನತುಗೊಳಿಸುವುದು ಅಗತ್ಯವಾಗಬಹುದು ಎಂದು ನಾನು/ನಾವು ಒಪ್ಪುತ್ತೇವೆ.

(v) ನಾನು/ನಾವು ಈ ನಮೂನೆಯಲ್ಲಿ ಮಾಹಿತಿಯನ್ನು ನೀಡುತ್ತಿದ್ದೇನೆ/ವೆ ಮತ್ತು ನನ್ನ/ನಮ್ಮ ತಿಳುವಳಿಕೆ ಹಾಗೂ ನಂಬಿಕೆ ಪ್ರಕಾರ, ಅರ್ಜಿದಾರರ ತೆರಿಗೆದಾರರ ಗುರುತು ಸಂಖ್ಯೆಯನ್ನು ಒಳಗೊಂಡಂತೆ ಈ ದೃಢೀಕರಣವು ಸತ್ಯ, ಸರಿಯಾದ ಮತ್ತು ಸಂಪೂರ್ಣವಾಗಿದೆ ಎಂದು ದೃಢೀಕರಿಸುತ್ತೇನೆ/ವೆ.

ಹೆಸರು: _____ ಸಹಿ: _____

ದಿನಾಂಕ:

D	D	-	M	M	-	Y	Y	Y	Y
---	---	---	---	---	---	---	---	---	---

ಸ್ಥಳ: _____

#TIN/ಸಮಾನ ಕಾರ್ಯಕಾರಿ ದಾಖಲೆಯ ಸಾಕ್ಷ್ಯ ಮತ್ತು ತೆರಿಗೆ ನಿವಾಸದ ಸ್ವಯಂ ಪ್ರಮಾಣಿತ ನಕಲು ಪ್ರತಿಯನ್ನು ಕಡ್ಡಾಯವಾಗಿ ಒದಗಿಸಬೇಕು.

#TINನ ಸಮಾನ ಕಾರ್ಯಕಾರಿ ಅರ್ಥದಲ್ಲಿ ಈ ಕೆಳಗಿನವುಗಳನ್ನೂ ಒಳಗೊಂಡಿರುತ್ತದೆ: ಸಾಮಾಜಿಕ ಭದ್ರತಾ/ವಿಮೆ ಸಂಖ್ಯೆ, ನಾಗರಿಕ/ವೈಯಕ್ತಿಕ ಗುರುತು/ಸೇವಾ ಕೋಡ್/ರಾಷ್ಟ್ರೀಯ ಗುರುತು ಸಂಖ್ಯೆ, ನಿವಾಸಿ/ಜನಸಂಖ್ಯೆ ನೋಂದಣಿ ಸಂಖ್ಯೆ, ವಿದೇಶಿ ಗುರುತು ಚೀಟಿ ಸಂಖ್ಯೆ ಇತ್ಯಾದಿ.

FACTA / CRS ಸ್ವಯಂ ಘೋಷಣೆ

(a) ಭಾಗ I ರಲ್ಲಿ ಭಾರತದ ಹೊರತಾಗಿ ಬೇರೆ ದೇಶದ ಹೆಸರು ಇದ್ದರೆ ಮತ್ತು TIN ಅಥವಾ ಕ್ರಿಯಾತ್ಮಕ ಸಮಾನ ಲಭ್ಯವಿಲ್ಲದಿದ್ದರೆ, ಅಥವಾ (b) ಭಾಗ I ರಲ್ಲಿ ಯುಎಸ್ ವ್ಯಕ್ತಿಯನ್ನು ಹೌದು ಎಂದು ನಮೂದಿಸಿದರೆ ಮತ್ತು TIN ಲಭ್ಯವಿಲ್ಲದಿದ್ದರೆ ಮಾತ್ರ ಭರ್ತಿ ಮಾಡಬೇಕು.

ನಾನು ಅಮೇರಿಕಾದ ವ್ಯಕ್ತಿಯೂ ಅಲ್ಲ, ಭಾರತವನ್ನು ಹೊರತುಪಡಿಸಿ ಯಾವುದೇ ಇನ್ನೊಂದು ದೇಶದಲ್ಲಿ ತೆರಿಗೆ ಉದ್ದೇಶಕ್ಕಾಗಿ ನಿವಾಸಿಯೂ ಅಲ್ಲ ಎಂಬುದನ್ನು ದೃಢೀಕರಿಸುತ್ತೇನೆ, ಆದರೆ ಒಂದು ಅಥವಾ ಹೆಚ್ಚಿನ ಮಾನದಂಡಗಳು ನನ್ನ ಭಾರತ ಹೊರಗಿನ ದೇಶದ ಸಂಬಂಧವನ್ನು ಸೂಚಿಸುತ್ತವೆ. ಆದ್ದರಿಂದ, ಭಾರತದಲ್ಲಿ ನನ್ನ ಪೌರತ್ವ ಮತ್ತು ವಾಸಸ್ಥಳದ ಪುರಾವೆಯಾಗಿ ನಾನು ಈ ಕೆಳಗಿನ ದಾಖಲೆಯನ್ನು ಒದಗಿಸುತ್ತಿದ್ದೇನೆ.

ಹೆಸರು: _____ ಸಹಿ: _____

ದಿನಾಂಕ:

D	D	-	M	M	-	Y	Y	Y	Y
---	---	---	---	---	---	---	---	---	---

ಸ್ಥಳ: _____

ಸಲ್ಲಿಸಲಾದ ದಾಖಲೆ ಪುರಾವೆ (ದಯವಿಟ್ಟು ಸಲ್ಲಿಸಲಾಗುತ್ತಿರುವ ದಾಖಲೆಯನ್ನು ಟಿಕ್ ಮಾಡಿ)

☐ ಪಾಸ್ಪೋರ್ಟ್ ☐ ಮತದಾರರ ಗುರುತಿನ ಚೀಟಿ ☐ ಚಾಲನಾ ಪರವಾನಗಿ ☐ ಆಧಾರ್ ಕಾರ್ಡ್ ☐ NREGA ಜಾಬ್ ಕಾರ್ಡ್

ಘೋಷಣೆ

ಮೇಲೆ ಒದಗಿಸಲಾದ ಮಾಹಿತಿ ಮತ್ತು ಘೋಷಣೆಗಳು ನನಗೆ/ನಮಗೆ ತಿಳಿದಿರುವ ಮಟ್ಟಿಗೆ ಸತ್ಯ ಮತ್ತು ಸರಿಯಾಗಿವೆ ಎಂದು ನಾನು/ನಾವು ಈ ಮೂಲಕ ಘೋಷಿಸುತ್ತೇವೆ.

ಸಹಿ: _____

ಹೆಸರು: _____

ದಿನಾಂಕ:

D	D	-	M	M	-	Y	Y	Y	Y
---	---	---	---	---	---	---	---	---	---

ಸ್ಥಳ: _____

ದಾಖಲೆಗಳನ್ನು ಸ್ವೀಕರಿಸಲಾಗಿದೆ ☐ ಸ್ವಯಂ ಪ್ರಮಾಣೀಕರಿಸಲಾಗಿದೆ ☐ ನಿಖರ ಪ್ರತಿಗಳು ☐ ನೋಟರಿ

ವೈಯಕ್ತಿಕ ಪರಿಶೀಲನೆಯನ್ನು ☐ ಸಿಬ್ಬಂದಿ ☐ ಬಿಸಿ ಅವರು ಮಾಡಿದ್ದಾರೆ

ಗುರುತಿನ ಪರಿಶೀಲನೆ ☐ ಮುಗಿದಿದೆ ದಿನಾಂಕ

D	D	-	M	M	-	Y	Y	Y	Y
---	---	---	---	---	---	---	---	---	---

ಉದ್ಯೋಗಿ/ಬಿಸಿ ಹೆಸರು

--	--	--	--	--	--	--	--	--	--	--	--	--	--	--	--	--	--	--	--

ಉದ್ಯೋಗಿ/ಬಿಸಿ ಕೋಡ್

--	--	--	--	--	--	--	--	--	--	--	--	--	--	--	--	--	--	--	--

ಉದ್ಯೋಗಿ ಹುದ್ದೆ

--	--	--	--	--	--	--	--	--	--	--	--	--	--	--	--	--	--	--	--

ಉದ್ಯೋಗಿ/ಬಿಸಿ ಶಾಖೆ

--	--	--	--	--	--	--	--	--	--	--	--	--	--	--	--	--	--	--	--

[ಉದ್ಯೋಗಿ/ಬಿಸಿ ಸಹಿ]

ಅಪಾಯದ ವರ್ಗ: ☐ ಹೆಚ್ಚು ☐ ಮಧ್ಯಮ ☐ ಕಡಿಮೆ

☐ ಸಿಡಿಡಿ ಪಡೆಯಲಾಗಿದೆ ☐ ಇಡಿಡಿ ಪಡೆಯಲಾಗಿದೆ (ಅನ್ವಯಿಸಿದಂತೆ)

ಸಂಸ್ಥೆಯ ವಿವರಗಳು

ಹೆಸರು ಟಿಜಿಎಸ್ಬಿ (TJSB) ಸಹಕಾರಿ ಬ್ಯಾಂಕ್ ಲಿಮಿಟೆಡ್.

ಕೋಡ್ In೦೮೬೦

ವ್ಯವಸ್ಥಾಪಕರ ಸಹಿ

Bank
Seal

(This Page Intentionally Left Blank)

 ಟಿಜೆಎಸ್‌ಬಿ ಸಹಕಾರಿ
ಬ್ಯಾಂಕ್ ಲಿ. ಮಲಿ-ಸೇಟ್
ಶೆಡ್ಯೂಲ್ಡ್ ಬ್ಯಾಂಕ್

Bharose ka Bank Bhavishya ka Bank